

GUJARAT PETROSYNTHESE LIMITED

Reg. Off: No.24, II Main, Doddanekkundi Industrial Area, Phase I, Mahadevapura Post, Bangalore-560 048. Ph: 91 – 80 - 28524133 Fax: 91–80 - 28524171 E-mail : Info@gpl.in, Website: www.gpl.in

CIN No. L23209KA1977PLC043357





Date: November 05, 2020

To Bombay Stock Exchange Limited, 1st Floor, Phiroze Jeejeebhoy Towers, Dalal Street, Fort, Mumbai-400001

Scrip Code: 506858

<u>Subject: Newspaper Advertisement(s) of the Notice of Board meeting of the Company under regulation 47 of SEBI (Listing Obligations and Disclosure Requirements) Regulations, 2015.</u>

Dear Sir/Madam,

Pursuant to provisions of Regulation 47 of SEBI (Listing Obligations and Disclosures Requirements) Regulations, 2015 please find enclosed the copy of newspaper advertisements of the notice of Board Meeting of Gujarat Petrosynthese Limited ("the Company") to be held through Video Conferencing on Tuesday, November 10, 2020 published in the following newspapers.

Details of the Newspaper publications are as follows:

- 1. Financial Express in English Language dated November 04, 2020; and
- Z. Kannada Prabha in Kannada Language dated November 05, 2020

Kindly take the same on record.

Thanking you,

For Gujarat Petrosynthese Limited,

Ms. Urmi N. Prasad

Joint Managing Director

DIN: 00319482

Address: 8-2-417/301, Mount Kailash, Road No. 4, Banjara Hills, Hyderabad-500034.

Office: GPL House, Plot No.1, Compartment No.2, Marol Cooperative Industrial Estate, M V Road, Andheri East, Mumbai 400059 E-mail:secretarial@gujaratpetrosynthese.com

FINANCIAL EXPRESS

KOTIA ENTERPRISES LIMITED CIN: L74110DL1980PLC010678 Regd. Off.: 905, New Delhi House, 27, Barakhamba Road, New Delhi - 110001 Tel: - 91-11 -40045955 Email: compliance@kotiaenterprises.com,

Website: www.kotiaenterprises.com

NOTICE OF BOARD MEETING Pursuant to Regulation 29(1) (a) & 47(1) (a) & 33 of SEBI (Listing Obligations and Disclosure Requirements) Regulations, 2015, Notice is hereby given that meeting of Board of Directors of M/s Kotia Enterprises Limited will be held on Wednesday, 11th November, 2020 at registered office of the Company to consider and approve Standalone Un-Audited Financial

Results for the quarter/Half Year ended 30°

September, 2020.

For Kotia Enterprises Limited

Place: New Delhi Sunil Kumar Date: 03.11.2020 Company Secretary

RCC CEMENTS LIMITED CIN-L26942DL1991PLC043776 Regd. Office: 702, Arunachal Building, 19, Barakhamb Road, Connaught Place, New Delhi-110001 Email id-rcccementslimited@gmail.com Tel.: 91-11-43571044, Fax: 91-11-43571047

NOTICE OF BOARD MEETING In pursuance to regulation 33 read with Regulation 47 of SEBI (LODR) Regulations, 2015, Notice is hereby given that the meeting of the Board of Directors will be held on Wednesday, 11th November, 2020, at the

Regd. Office of the Company, inter alia, to consider and approve Un-audited Financial Results for the quarter and half year ended September 30, 2020. The said information is also available on the Company's website at

www.rcccements.com and at BSE's website

i.e. www.bseindia.com.

For RCC Cements Limited

Amanpreet Kaur Date: 03.11.2020 Company Secretary Place: New Delhi Membership No.:A57143

SPACEAGE PRODUCTS LIMITED CIN: L34300MH1980PLC267131

B-702, Neelkanth Business Park, Near Vidyavihar Bus Depot, Vidyavihar (West) Mumbai City, Maharashtra-400086 Website: www.spaceageproducts.co.in, Email id: roc.spaceage@gmail.com

Notice Pursuant to Regulation 29 and 47(1)(a) of SEBI (Listing Obligations and Disclosure Requirements) Regulations, 2015, Notice is hereby given that meeting of the board of directors of the company will be held on

Wednesday, 11th November 2020, inter alia,

to consider and approve the Unaudited

Standalone Financial Results of the company for the Quarter and Half Year ended 30th September 2020. The Intimation is also available on the website of the company (www.spaceageproducts.co.in) and on the website of the Stock Exchange

(https://www.bseindia.com/) For and on behalf of Spaceage Products Limited

Bhavesh Prabhudas Vora Place: Mumbai Managing Director

DIN: 06814823

FRANKLIN LEASING

Date: 03.11.2020

& FINANCE LIMITED Regd. Off.: Unit/Shop No.205, Second

Floor, Aggarwal City Mall Road No.44, Pitampura North Delhi DI 11003 Email ID.: franklinleasingfinance@gmail.com CIN: U74899DL1992PLC048028 **NOTICE**

Notice is hereby given that pursuant to Regulation 29 of the Securities and Exchange Board of India Listing Regulations, 2015 a meeting of the Board of Directors of FRANKLIN LEASING & FINANCE LIMITED will be held at the registered office of the Company on Wednesday, 11th November, 2020 at 03.15 P.M, to approve the Unaudited Financial Results for the Half Year Ended as on 30th September, 2020. The Trading Window for dealing in the securities of the Company shall remain closed from immediate effect till completion of 48 Hours after the announcement of the financial results of the company to the Stock Exchanges.

For Franklin Leasing & Finance Limited Ramesh Kumar Dalmia Place: Delhi

Director Dated:02/11/2020 DIN No. 03257468

By Order of the Board

captain) CAPTAIN POLYPLAST LTD.

e-mail: info@captainpolyplast.in web : www.captainpolyplast.com CIN No.: L25209GJ1997PLC031985

NOTICE

Notice is hereby given that pursuant to regulation 29 of the SEBI LODR Regulations 2015, the meeting of board of directors of the

company will be held on Thursday,

12th November, 2020 interalia,

 to consider and approve the unaudited financial results for the quarter and half year ended

on 30th SEPTEMBER, 2020 The said notice can be accessed on the website of the company at

www.bseindia.com.

Place : Rajkot Date: 03/11/2020

www.bseindia.com.

Date: 04-11-2020

Place: Mumbai

result.

the website of the exchange.

Date:02.11.2020

Place: Kolkata

For, Captain Polyplast Ltd Khyati Mehta

(Company Secretary)

Financial Result for the Qtr. ended on 30.09.2020.

financialexp.epa.in

ASIAN ENERGY SERVICES LIMITED

(formerly Asian Oilfield Services Limited)

CIN: L23200MH1992PLC318353

Regd. Office: 3B, 3" Floor, Omkar Esquare, Chunabhatti Signal, Eastern Express

Highway, Sion (East), Mumbai - 400022, Maharashtra, India Tel.: 022-42441100;

Fax: 022-42441120 Email: secretarial@asianenergy.com; Website: www.asianoiffield.com

NOTICE

Notice is hereby given pursuant to Regulation 29 read with Regulation 47 of the

Securities and Exchange Board of India (Listing Obligations and Disclosure

Requirements) Regulations, 2015, that a meeting of the Board of Directors of the

Company is scheduled to be held on Wednesday, 11" November, 2020, at 12.30

p.m. through audio visual mode, to, inter-alia, consider and approve the standalone

and consolidated un-audited Financial Results of the Company for the guarter and half

year ended 30th September, 2020. This information is also available on Company's

website www.asianoilfield.com and on the website of the Stock Exchange i.e.

LCC INFOTECH LIMITED

CIN-L72200WB1985PLC073196

Regd Office- P-16, C.I.T.Road, Kolkata-700014

Corporate office: 2/5A Sarat Bose Road, Kolkata-20

Ph-033-40033636/37 • Fax- 033024852932 Email: corporate@lccinfotech.co.in • Website : www.lccinfotech.co.in

Pursuant to regulation 29 of SEBI (Listing Obligations and Disclosure Requirement) Regulations

2015, Notice is hereby given that the meeting of the Board of Director of the company is scheduled

to be held on Thrusday 12th November 2020 at 1 PM at corporate office of the company at 2/5A

Sarat Bose Road, Kolkata-700020 West Bengal, to consider and approve inter-alia the Unaudited

In view of above the trading window for dealing in the securities of the company was remain closed for the specified persons from 1st October 2020 till 48 Hrs from announcement of unaudited financia

The intimation contained in the notice is also available on the website of the company and also or

For Asian Energy Services Limited

Archana Nadgouda (Company Secretary)

For LCC Infotech Limited

Sidharth Lakhotia

JINDAL PHOTO LIMITED Regd. Office: 19" K.M., Hapur - Bulandshahr Road

P.O. Gulaothi, Distt. Bulandshahr - 203408 (U.P) CIN: L33209UP2004PLC095076 E-mail: cs_jphoto@jindalgroup.com Website: www.jindalphoto.com Tel. No.: 011-40322100

Pursuant to the provisions of SEBI (Listing Obligations and Disclosure Requirements) Regulations, 2015, notice is hereby given that a meeting of the Board of Directors of the Company is Scheduled to be held on Wednesday, 11" October, 2020 at Head Office of the Company inter-alia, to consider and approve the Unaudited Financial Results for the quarter and half year ended 30.09.2020. This notice is also available on the website of

the Company, i.e., www.jindalphoto.com & at the website of Stock Exchanges at www.nseindia.com & www.bseindia.com For Jindal Photo Limited

Date: 03.11.2020 Company Secretary Place: New Delhi

Gujarat Petrosynthese Limited

Reg. Off: No. 24, Il Main, Doddanekkundi Industrial Area, Phase I, Mahadevapura Post, BANGALORE- 560 048. Ph: 91-80-28524133 Fax: 91-80-28524171 E-mail: info@gpl.in, Website: www.gpl.in CIN No. L23209KA1977PLC043357

Pursuant to Regulation 29 read with Regulation 47 of the SEBI (Listing Obligations and Disclosure Requirements Regulations, 2015, Notice is hereby given that the meeting of the Board of Directors of Gujarat Petrosynthese Limited ("the Company") will be held through Video Conferencing on Tuesday, November 10 2020, at GPL House, Plot No. Compartment No.2, Marol Cooperative Industrial Estate, M V Road, Andheri East, Mumbai-400059 to inter-alia consider the following transactions:

To consider and approve Un-audited Standalone and Consolidated Financial Results along with the Limited Review Report of the Company for the quarter and alf-year ended September 30, 2020.

2. Any other business that may arise out of the discussion of the Board. The information contained in this notice is also available on the Company's Website at www.gpl.in and on the website of the Stock Exchange i.e. www.bseindia.com.

Urmi N Prasad Date: 04" Nov. 2020 Place: Mumbai Joint Managing Director **Amrutanjan Health Care Limited**

Regd. Office: No103 (Old No.42-45), Luz Church Road, Mylapore, Chennai 600 004 Tel: 044-2499 4465 Fax 044-2499 4585 Website: www.amrutanian.com

NOTICE TO SHAREHOLDERS

Shareholders may note that the Income-tax Act, 1961, as amended by the Finance Act, 2020, mandates that the dividends paid or distributed by a Company after April 1, 2020 shall be taxable in the hands of the Shareholders. The Company shall therefore be required to deduct tax at source(TDS) at the time of making the payment of the Interim and Final Dividend. In order to enable us determine the appropriate TDS rate as applicable, shareholders are requested to submit the documents in accordance with the Act.

For Resident Shareholders taxes shall be deducted at source under Section 194 of the Act as follows:

7.5% or as notified by Government of India Shareholders having valid PAN Shareholders not having valid PAN 20% or as notified by Government of India

However, no tax shall be deducted on the dividend payable to a resident individual if the total dividend to be received by the resident shareholders during Financial Year 2020-21 does not exceed Rs 5,000 and also in cases where the shareholder provides Form 15G (applicable to any person other than a Company or a Firm) / Form 15H (applicable to an Individual above the age of 60 years.) and provided that all the required eligibility conditions are met, no tax will be deducted at source. PAN is mandatory for shareholders to provide 15G/H or any other document in relation to TDS. For Non-Resident Shareholders, taxes are required to be withheld in accordance with the provisions of Section 195and other applicable sections of the IT Act, at the rates in force. The withholding tax shall be at the rate of 20% (plus applicable surcharge and cess) or as notified by the Government of India on the amount of dividend payable. However, as per Section 90 of the IT Act, non-resident shareholders have the option to be governed by the provisions of the Double Tax Avoidance Agreement (DTAA) between India and the country of tax residence of the member, if they aremore beneficial to them. For this purpose, i.e. to avail the benefits under the DTAA, non-resident shareholders will haveto provide the following: · Copy of the PAN card allotted by the Indian Income Tax authorities duly attested by the member

 Copy of Tax Residency Certificate (TRC) for the FY 2020-21 obtained from the revenue authorities of the country oftax residence, duly attested by member Self-declaration in Form 10F

Self-declaration by the shareholder of having no permanent establishment in India in accordance with the applicabletax

Self-declaration of beneficial ownership by the non-resident shareholder

Any other documents as prescribed under the IT Act for lower withholding of taxes if applicable, duly attestedby member

In case of Foreign Institutional Investors / Foreign Portfolio Investors, tax will be deducted under Section 196D of theIT Act @ 20% (plus applicable surcharge and cess) Kindly note that the aforementioned documents are required to be submitted to our Registrars & Transfer Agents, Cameo

Corporate Services Limited thru email to investor@cameoindia.com. Please note that the Form 15G/15H should be scanned and uploaded at its dedicated link of our RTA at- https://investors.cameoindia.com/in order to enable the Company to determine and deduct appropriate TDS / withholding tax rate For any clarification, please contact **Cameo Corporate Services Limited (RTA)**

Notice is hereby given that:

Notice of the AGM.

Subramanian Building, No.1, Club House Rd, Chennai-600002. Email Id: investor@cameoindia.com Phone: 044 4002 0700

ALBERT

DIVAD

For AMRUTANJAN HEALTH CARE LIMITED (M. Srinivasan) **Company Secretary & Compliance Officer**

OVOBEL FOODS LIMITED

CIN: L85110KA1993PLC013875

Ground Floor, No.46 Old No.32/1, 3rd Cross, Aga Abbas Ali

Road, Ulsoor, Bangalore- 560042, Karnataka, India

Fax: 080-2559 4147. Website: www.ovobelfoods.com

NOTICE OF 28" ANNUAL GENERAL MEETING.

E-VOTING AND BOOK CLOSURE

The 28th Annual General Meeting (AGM) of the Members

of Ovobel Foods Limited (the 'Company') will be held on

Thursday, 26th November, 2020 at 10:30 a.m. through

Video Conferencing/other Audio-Visual Means

(VC/OAVM) to transact the business as set out in the

Ministry of Corporate Affairs ("MCA") vide its Circular

dated May 5, 2020 read with Circulars dated April 8, 2020

and April 13, 2020 (collectively referred as "MCA

Circulars") and SEBI vide its Circular dated May 12, 2020

permitted the holding of the Annual General Meeting

("AGM") through VC/OAVM, without the physical

presence of the Members at a common venue. In

compliance of the provisions of Companies Act, 2013

("Act"), SEBI (Listing Obligations and Disclosures

Requirements) Regulations, 2015 ("SEBI Listing

Regulations") and MCA Circulars, the AGM of the

been sent to all the Members on 03/11/2020 through the

electronic mode only, to the e-mail IDs registered by them

Members can download the Annual Report along with the

Notice of AGM from www.ovobelfoods.com or request for

a copy by writing to the Company Secretary at

remote e-voting through e-voting services provided by

The Company has provided its Members facility of

The cut-off date for determining the eligibility of voting

The remote e-voting period commences on Monday,

through remote e-voting and e-voting at AGM is

23/11/2020 at 10:00 a.m. and ends on Wednesday, 25/11/2020 at 5:00 p.m. During this period shareholders

may cast their vote electronically. The remote e-voting

module shall be disabled for voting thereafter. Once a

vote is cast by the member, he/she shall not be allowed to

change it subsequently. In case of any queries pertaining

to remote e-voting, Members may refer to the FAQs for

Member and e-voting user manual for Members available

in the download section at https://evotingindia.co.in/

or write an email to helpdesk.evoting@cdslindia.com.

circulars through VC/OAVM, physical attendance of

Members has been dispensed with. Accordingly, the

facility for appointment of proxies by the Members will not

be available for this AGM. The facility for e-voting at AGM

will be available to those shareholders only who haven't

Company will remain closed from Friday, 20/11/2020 to

Thursday, 26/11/2020 (both days inclusive) for the

For Ovobel Foods Limited

Sd/-, Ritu Singh

Company Secretary & Compliance Officer

Membership No.: A24934

The Register of Members and Share Transfer Books of

voted during aforesaid remote e-voting period.

Since the AGM is being held pursuant to the MCA

CDSL on all resolutions set forth in the Notice.

The Annual Report together with the Notice of AGM have

Company will be held through VC/OAVM.

with the Company/Depository Participant.

cs@ovobelfoods.com

Thursday, the 19/11/2020.

In view of the continuing COVID-19 Pandemic, the

ovobelfoods.com | Phone No: +91-80-2559 414

(C) Kothari

For Gujarat Petrosynthese Ltd.

ALBERT DAVID LIMITED CIN: L51109WB1938PLC009490

Regd. Office: 'D' Block, 3rd Floor, Gillander House, Netaji Subhas Road, Kolkata - 700001 Tel: (033) 2262-8436/8456/8492, 2230-2330, Fax: (033) 2262-8439 Email: adidavid@dataone.in, Website: www.albertdavidindia.com

Place: Chennai

Date: 03/11/2020

Notice is hereby given pursuant to Regulation 29(1)(a) read with Regulation 47 of the SEBI (Listing Obligations and Disclosure Requirements) Regulations, 2015, that a meeting of the Board of Directors of the Company is scheduled to be held on Tuesday, November 10, 2020, inter-alia, to consider, approve and take on record the Un-audited Financial Results of the Company for the second quarter and half year ended on September 30, 2020 along with the Limited Review Report thereon.

This said Notice may be accessed on the Company's website at www.albertdavidindia.com and may also be accessed on Stock Exchanges' website at www.bseindia.com and www.nseindia.com. For Albert David Limited

Place: Mumbai Date: November 03, 2020

Chirag A. Vora Company Secretary & Compliance Officer

SAHARA CREDIT COOPERATIVE SOCIETY LIMITED

Telefax: 0522-2330155, Email: sccsl.cooperative@sahara.in NOTICE The Notice is hereby given that the 11" Annual General Body Meeting of the Delegates of Sahara

Regd. Office: Sahara India Bhawan, 1, Kapoorthala Complex, Aligani, Lucknow-226024

Credit Cooperative Society Limited will be held on Thursday, November 19, 2020 at 11:00 A.M. at 3" floor, Sahara India Tower, Kapoorthala Complex, Aliganj, Lucknow- 226024, to transact the following business: **BUSINESS ITEM ON AGENDA**

To confirm the minutes of last General body Meeting. To consider and adopt the audited financial statement of accounts for the Financial Year

To consider and approve the Auditor's Report and Annual Report for the F.Y. 2019-20. To consider creation of specific reserve and other funds. To consider the disposal of net profit.

To announce dividend distribution for the F. Y. 2019-20. To approve the annual budget for the F.Y. 2021-22.

To approve the annual action plan for the F.Y. 2021-22

To consider and approve the appointment of Statutory Auditors for the F.Y. 2020-21. To consider the list of employees who are relatives of members of the Board or of the 11. Any other item, if any, with the permission of Chairperson.

By order of the Board For Sahara Credit Cooperative Society Limited

Place: Lucknow Date: 16th October, 2020 Managing Director

Note: 1. Please note that if there is no quorum within half an hour of the time fixed for the scheduled meeting, the meeting shall be adjourned and the adjourned meeting shall be held at 12:00 noon on the same day i.e. 19" November, 2020 to transact the agenda items as aforesaid and that no quorum shall be necessary for transacting the business in the adjourned meeting so held. Delegates are requested to strictly follow the guidelines issued by the Government of India, for

Covid-19 pandemic.



(A Government of India Enterprise) Regd. Office: 21, Netaji Subhas Road, Kolkata 700001

CIN:L65999WB2001GOI093759 Phone No.-033-22225227

Email: lahoti.a@balmerlawrie.com, Website: www.blinv.com

NOTICE

standalone & consolidated Notice is hereby given pursuant to Regulation 29 and Regulation 47 of the SEBI (Listing Obligations and Disclosure Requirements) Regulations, 2015 that a meeting of the Board of Directors of the Company will be held on Monday, 09 November, 2020, inter-alia, to consider and approve the unaudited Financial Results (both standalone and consolidated) of the Company, for the Second quarter and half year ended on www.captainpolyplast.com 30" September, 2020 for the FY 2020-21. and may also be accessed on the This information is also available on the websites of BSE Ltd.

stock exchange website at (www.bseindia.com) and the Calcutta Stock Exchange Limited (www.cse-india.com) where the company's shares are listed and shall also be available on the website of the company (www.blinv.com).

For Balmer Lawrie Investments Ltd. Abhishek Lahoti Place: Kolkata Company Secretary Date: 2 November, 2020 A25141

Date: 03.11.2020

Place: Bengaluru

purpose of the AGM.

BNP PARIBAS MUTUAL FUND

Investment Manager: BNP Paribas Asset Management India Private Limited (AMC) Corporate Identity Number (CIN): U65991MH2003PTC142972

Registered Office: BNP Paribas House, 1 North Avenue, Maker Maxity, Bandra Kurla Complex, Bandra - East, Mumbai - 400 051. Website: www.bnpparibasmf.in • Toll Free: 1800 102 2595

NOTICE CUM ADDENDUM NO. 47/2020

Notice cum Addendum to the Statement of Additional Information (SAI) of BNP Paribas Mutual Fund (the Fund): Appointment of new Fund Accountant:

Notice is hereby given that the Fund Accountant of the schemes of BNP Paribas Mutual Fund has been changed to SBI-SG Global Securities Services Private Limited (SBI-SG) from The Hongkong and Shanghai Banking Corporation Limited (HSBC) with effect from November 01, 2020. SBI-SG has its registered office at B Wing, Jeevan Seva Annexe Bldg, Ground Floor, S V Road, Santacruz (West), Mumbai-400 054. The Fund Administrator provides fund accounting. Net Asset Value calculation and other related services. SBI-SG will charge a fee as per the Fund Accounting Services Agreement.

Note: This Notice cum addendum forms an integral part of the SAI of the Fund. All other terms and conditions mentioned in the SAI remain unchanged.

For BNP Paribas Asset Management India Private Limited (Investment Manager to BNP Paribas Mutual Fund)

Sd/-Jyothi Krishnan

Head of Compliance, Legal & Secretarial

Date: November 03, 2020 Place: Mumbai

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

ASHIANA HOUSING LIMITED

Regd. Office: 11G, Everest, 46/C, Chowringhee Road, Kolkata -700 071 Head Office: Unit No. 4&5, 3rd Floor, Plot No. D-2, Saket District Center, Saket, New Delhi-110 017

Phone: 011-42654265, Fax: 011-4265 4200 Email: investorrelations@ashianahousing.com website: www.ashianahousing.com

This is to inform that next meeting of the Board of Directors of the Company will be held on Thursday, 12th November 2020 at 10.30 A.M. through Video Conferencing to consider and approve un-audited quarterly financial results of the Company for the Quarter ended on 30th September, 2020, apart from transacting other routine items. The administration of the said meeting through Video Conferencing shall be conducted from the Head Office of the Company at Unit No. 4 & 5, 3rd Floor, Saket District Center, Saket, New Delhi - 110 017.

By Order of the Board Ashiana Housing Ltd. Sd/- Nitin Sharma Place: New Delhi (Company Secretary) Date: 03/11/2020 ACS: 21191

RDB REALTY &

INFRASTRUCTURE LIMITED Regd. Office: 8/1, Lal Bazar Street, Bikaner Building, 1st Floor,

Room No. 10, Kolkata - 700 001 Ph - 033 44500500 email id- secretarial@rdbindia.com website- www.rdbindia.com CIN: L16003WB2006PLC110039

Notice is hereby given pursuant to Regulation 47 of the SEBI (Listing Obligations and Disclosure Require ments) Regulations 2015 that a meeting of the Board of Directors of the Company will be held on Thursday, the 12th Day of November, 2020 at 4.00 P.M. at its Registered Office, inter alia, to consider, approve and take on record the Un-audited standalone and consolidated Financial Results of the Company for the quarter ended 30th September, 2020. The said Notice is also posted on the website of the Company at www.rdbindia.com and is also available on website of the Bombay Stock Exchange i.e. www.bseindia.com For RDB Realty & Infrastructure Ltd.

Date: 03.11.2020 Company Secretary

Place: Kolkata

JATALIA GLOBAL VENTURES LIMITED (Formerly Known as Aashee Infotech Ltd) Regd. off: 307, Lusa Tower, Azadpur Delhi- 110033

CIN: L74110DL1987PLC350280 Website: www.jatalia.in, Email: info@jatalia.in Ph. No. 011-40424242 NOTICE

Notice is hereby given pursuant to Regulation 29 read with Regulation 47 of SEBI (Listing Obligations and Disclosures Requirements) Regulations, 2015, that a Meeting of the Board of Directors of the Company will be held on Wednesday, 11" November, 2020 at 5:00 P.M. through video conferencing inter-alia to consider & approve the Un-Audited Financial Results for the half year ended 30"Sept. 2020.

Further, in terms of Internal code of conduct for prevention of Insider Trading in dealing with securities of the Company, the Trading window for transactions in the securities of the Company has been closed since 1e October, 2020 for insiders for the purpose of announcement of aforesaid results. The said notice may be accessed on the Company website at http://jatalia.in/ and may also be accessed at stock exchange website at https://www.bseindia.com/

For Jatalia Global Ventures Ltd. (Formerly Known as Aashee Infotech Itd.) Anshu Jain

Place : Delhi Company Secretary

GOVERNMENT OF TAMILNADU / WATER RESOURCES DEPARTMENT PALAR BASIN CIRCLE, CHEPAUK, CHENNAI - 5.

Sd/- Ritesh Kumar Jha

Form of Contract: Lumpsum - Item Rate Contract Tender Notice (Two Cover System) Tender Notice No. 07 PBC / 2020-2021 / Dt. 02.11.2020 For and on behalf of the Governor of Tamilnadu, the Superintending Engineer, WRD,

Palar Basin Circle, Chennai - 5 invites tenders from eligible tenderers for the works of (1) " Reconstruction of the existing breached Koratur Anicut across Coovam River near Pudhuchatram Village in Poonamallee Taluk of Thiruvallur District". (2) " Strengthening the slipped and damaged portions at various places of the Kandaleru-Poondi Canal between L.S. 3.88km to 10.00km of the Krishna Water Supply Project in Uthukottai Taluk of Thiruvallur District." at his office upto 3.00 P.M. on 09.12.2020 in sealed covers. The tender will be opened at 3.30 P.M at his chamber on the same day.

Other informations such as name of work, details of Work, Value, EMD, Cost of tender schedule, etc., will be available in the Government website "www.tenders.tn.gov.in" Any Corrections or Modifications will be published on website only.

DIPR/4092/Tender/2020

Superintending Engineer, WRD. Palar Basin Circle, Chennai - 5.

PREMIER POLYFILM LTD.

Regd.Office: 305, III Floor, Elite House, 36, Community Centre, Kailash Colony Extn., Zamroodpur, New Delhi -110048. CIN NO. L25209DL1992PLC049590, Phone: 011-29246481, Email: premierpoly@premierpoly.com

EXTRACT OF STANDALONE UNAUDITED FINANCIAL RESULTS FOR THE QUARTER AND HALF YEAR ENDED ON 30[™] SEPTEMBER ,2020 (Rupees in Lakhs

Sr. No.	Particulars	Quarter Ended 30/09/2020	Quarter Ended 30/09/2019	Half Year Ended 30/09/2020	Half Year Ended 30/09/2019	Year Ended 31/03/202
		Unaudited	Unaudited	Unaudited	Unaudited	Audited
1	Total Income from Operations	3,986	4,092	5,987	8,171	16,593
2	Net Profit for the period (before tax, Exceptional and/or Extraordinary items)	196	144	190	247	870
3	Net Profit before tax for the period before tax (after Exceptional and/or Extraordinary items)	196	144	190	247	870
4	Net Profit for the period after tax (after Exceptional and/or Extraordinary items)	146	104	140	184	621
5	Total Comprehensive Income for the period (comprising profit for the period (after tax) and other Comprehensive Income (after Tax)	146	102	140	180	590
6	Equity Shares Capital (Face value Rs.5/- Per equity share	1,059	1,059	1,059	1,059	1,059
7	Reserve (excluding Revaluation Reserve) as shown in the Audited balance sheet of previous accounting year	3,570	3,106	3,570	3,106	3,106
8	Earning Per Share of Rs. 5/- each (for continuing and discontinued Operations) Basic and diluted	0.70	0.50	0.67	0.88	2.97

1. The above extract is an extract of the detailed format of Financial Results filed with the Stock Exchanges under the Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the stock exchanges website : www.bseindia.com and www.nseindia.com. The same is also available on the company's Website: www.premierpoly.com. 2. The above results have been reviewed by the Audit Committee and approved by the Board of Directors

of the company at their Meeting held on 03rd November,2020. 3. Figures for the previous Quarter/year have been regrouped/rearranged wherever necessary to correspond

with the Current year's figures. 4. The Company suspended its operations with effect from 23rd March 2020 due to lockdown announced by the Government of India in view of the COVID 19 virus attack. The Company recommenced its partial operations with effect from 21st April, 2020 after obtaining special approvals from the concerned authorities. The production capacity of the Company for the quarter ended on 30th September, 2020 is around 15% lower as compared to the production capacity of last year's quarter ended on 30th September,

2019. The company's production and sales are gradually improving.

For PREMIER POLYFILM LTD AMAR NATH GOENKA MANAGING DIRECTOR

DIN: 00061051

Place: New Delhi Date: 03.11.2020

Energy Limited

Registered Office: JSW Centre, Bandra-Kurla Complex, Bandra (E), Mumbai - 400 051 Tel.: 022-4286 1000 Fax: 022-4286 3000 Email: jswel.investor@jsw.in Website: www.jsw.in

CIN: L74999MH1994PLC077041

Statement of Unaudited Consolidated Financial Results for the Quarter and Six Months Ended 30.09.2020 (₹ Crore)

	Quarter Ended	Six Months	Quarter Ended 30.09.2019 Unaudited	
Particulars	30.09.2020	30.09.2020		
Faiticulais	Unaudited	Unaudited		
Total income from operations	1,938.57	3,743.72	2,118.55	
Net Profit after tax, Non Controlling Interests and Share of Profit of a Joint Venture / Associates	352.12	565.35	352.98	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	998.44	1,554.39	22.85	
Paid-up Equity Share Capital (net of treasury shares) (Face Value of ₹ 10 per share)	1,642.03	1,642.03	1,641.21	
Earnings Per Share (not annualised)				
Basic EPS (₹)	2.14	3.44	2.15	
Diluted EPS (₹)	2.14	3.44	2.15	
Key Standalone Information:				
Total Income from Operations	672.03	1,476.38	1,063.50	
Profit/(Loss) before exceptional items and tax	62.68	110.49	102.24	
Profit/(Loss) after tax	35.35	63.60	64.63	

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Reguirements) Regulations, 2015. The full format of the Quarterly Financial Results are available on www.jsw.in, www.bseindia.com and www.nseindia.com.

Place: Mumbai

Date: November 3, 2020

1 Some of the existing customers having long term power purchase agreements have entered into long term job work agreements with the Group for supply of power from July 1, 2020 onwards. As per the said agreements, the coal required for power generation is supplied by the respective customers which is converted into power by the Group and supplied to the customers. The Group receives the job work charges from the customers. These arrangements have, primarily, resulted in lower 'revenue from operations' and 'fuel cost' to the extent of cost of consumption of coal for the power generated under job work. Accordingly, to such extent, the results for the quarter and six months ended September 30, 2020 are not comparable with those for the previous periods and previous year-end.

The Group continued its operations amidst outbreak of COVID-19 as electricity generation is regarded as one of the essential services by the Government. The Group's substantial generation and transmission capacities are tied up under medium to long term power purchase / job work / transmission agreements, which insulates revenue of the Group under such contracts. Merchant power sale has witnessed lower demand due to economic slowdown, and consequential impact on tariff. Based on the present assessment, the Management does not expect any medium to long-term impact on the businesses of the Group. The Group has evaluated the possible effects on the carrying amounts of property, plant and equipment, goodwill, inventory, loans and receivables basis the internal and external sources of information and determined, exercising reasonable estimates and judgements, that the carrying amounts of these assets are recoverable. Having regard to above, and the group's liquidity position, there is no uncertainty in meeting financial obligations in the foreseeable future. The impact of COVID-19 may differ from that estimated as at the date of approval of these financial results.

The Code on Social Security, 2020 ('the Code') received presidential assent on September 28, 2020. However, the date on which the Code will come into effect has not yet been notified. The Group will assess the impact of the Code on its books of account in the period(s) in which the provisions of the Code becomes effective.

For the year ended March 31, 2020, exceptional items comprise write back of contingent consideration of ₹ 177.48 crore being no longer payable and an additional loss allowances of ₹ 116.02 crore on a loan, pursuant to debt resolution agreement entered into with the party on January 2, 2020.

The Group has only one reportable operating segment i.e. 'Power Generation'. In respect of the hydro power plants of the Group, due to seasonal nature, the financial results may not

be comparable with the previous / subsequent quarters and periods. Previous period / year's figures have been regrouped / reclassified wherever necessary.

The consolidated results have been reviewed by the Audit Committee and approved by the Board of Directors at their respective meetings held on November 3, 2020. The Statutory Auditors of the Company have carried out a limited review of the results for the quarter and six months ended September 30,

For and on behalf of the Board of Directors



Jt. Managing Director & CEO [DIN: 01281621]

BENGALURU

PUBLIC NOTICE

My client Sri. Chethan. N., S/o. Sri. Nagarajaiah, Aged about 27 years, R/at.No.47, Shivalaya, 2nd Cross, 6th Main, 7th Block, Nagarabhavi 2nd Stage, Bangalore-560072. is Intended to purchase the land bearing Survey No.27, totally measuring 3 Acres 36 Guntas, situated at Basapura village, Begur Hobli, Bangalore South Taluk, Bangalore from SMT.AMMAYYAMMA W/o.Late. Narayanappa and other family member R/at Doddathoguru village, Begur Hobli, Bangalore South Taluk, if anybody have any claims, title, rights over this property, they shall file their objections with documents, before the undersigned within 10 days from this notice. Failing which my client will proceeds further.

CONTACT NUMBER: 7204574437 M.MOHAN KUMAR & ASSOCIATES Advocates, No.4/2, 2nd Floor, Shamsuddin Block, HHS & HMS Complex, Cubbonpet Main Road, Bangalore-560002.

ಸಾಲಗಳ ವಸೂಲಾತಿ ನ್ಯಾಯಮಂಡಳಿ-1, ಬೆಂಗಳೂರು ನಂ.4, 1ನೇ ಮಹಡಿ, ಜೀವನ್ ಮಂಗಲ್. ಎಲ್ಐಸಿ ಪಲ್ಲಿಂಗ್, ರೆಸಿಡೆನ್ನಿ ರಸ್ತೆ, ಬೆಂಗಳೂರು-560 025.

L.O. EC. 1600/2018 ನಡುವೆ: ಸಟಿ ಯೂನಿಯನ್ ಬ್ಯಾಂಕ್, ರಾಜಾಜಿನಗರ ಶಾಖೆ, ಬೆಂಗಳೂರು ... ಅರ್ಜಿದಾರೆರು

क्रांकु की। हेर हुन्नू धुक्त , क्रांक क्रांक्र है, ಪ್ರತಿದಾದಿಗಳಿಗೆ 1993ನೇ ಸಾಲ ವಸೂಲಾತಿ ಗ್ಯಾಯಮಂಡಳ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ

spend should state

ಆದಾಗಿ, ಅರ್ಜಿದಾರರು ಸಾಲ ವಸೂಲಾತಿ ಸೆಕ್ಟರ್ 19ರ ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತೆ ಆರ್ಜಿದಾರರು ಬ್ಯಾಂಕಿಗೆ ಸಾಲ ಮರುಪಾವತಿಸ ವೇಕಾಗಿರುವುದರಿಂದೆ ಪ್ರತಿವಾದಿಯವರ ವಿರುದ್ಧ ರೂ. 88,75,919.15/- (ರೂ. ಎಂಬತ್ತೆಂಟು ಲಕ್ಷದೆ ಎಪ್ಪತ್ತೆಯ ಸಾವಿರದ ಒಂಬೈಸೂರ ಹತ್ತೊಂಬತ್ತು ಮತ್ತು ಹೈಸ ಹದಿಕೈದು ಮಾತ್ರಗಳನ್ನು 0LCC ಆಗಿ ಮತ್ತು ರೂ ರೂ. 4.13,549/- (ರೂ. ನಾಲ್ಕು ಲಕ್ಷದ ಹದಿಯೊಂದು ಸಾವಿರದ ಐದು ನೂರ ನಲಪತ್ತೊಂಬತ್ತು ಮಾತ್ರು ಗಳನ್ನು OSL of LAD dos do. 92,89,468.15/- (do. ತೊಂಬತ್ತೆರಡು ಲಕ್ಷದ ಎಂಬತ್ತೊಂಬತ್ತು ಸಾವಿರದ ನಾಲ್ನು ನೂರ ಅರವತೆಂಟು ಮತ್ತು ಹೈಸೆ ಹದಿನೈದು ಮಾತ್ರಗಳನ್ನು ದಿನಾಂಕ 01-09-2018ರವರೆಗೆ 15% ವಾರ್ಷಿಕ ಬಡ್ಡಿಯಂತೆ ಪ್ರಸ್ತುಕ ಜಾಗೂ ಭವಿಷ್ಯ ಬಡ್ಡಿಯೊಂದಿಗೆ ವಸೂಲಿ ಮಾಡುವ ಸಂಬಂಧ ಅರ್ಜಿವಾರರು ಅರ್ಜಿಯನ್ನು ನೀಡಿರುವುದು ಸರಿಯಷ್ಟೆ ಪ್ರಕಿಪಾದಿಗಳಾದ ನೀವು ಖುದ್ದಾಗಿ ಅಥವಾ ಶಮ್ಮನ್ನು ಪ್ರತಿನಿಧಿಸುವ ಪ್ರಕ್ರಿಪರ್ಕೀರ ಮೂಲಕ ಹಾಜರಾಗಿ ಆಗತ್ಯವಿರುವ ದಾಖರಾತಿಗಳನ್ನು ವಿನಾಂಕ 01-03-2021coco der 11.00 noun ಹಾಜರಾಗಿ ನಿಮ್ಮ ಉತ್ತರವನ್ನು ನೀಡವೇಕಾಗಿರುತ್ತದೆ. ಪೂರ್ವನಿಯೋಜಿಕವಾಗಿ ನ'ಮುೂದಿಸಿದ' ದಿನಾಂಕದಂದು ನೀವು ಹಾಜರಾಗದಿದ್ದಲ್ಲಿ, ನಿಮ್ಮ

ಮಾಡಲಾಗಿವುದು. ದಿನಾಂಕ 26ನೇ ಅಕ್ಟೋಬರ್ 2020ರಂದು ನನ್ನ ಸಹಿ ಮತ್ತು ನ್ಯಾಯವಾಂಡಳಿ ಮೋಹರಿನೊಂದಿಗೆ

ಗ್ಯಾಯಮಂಡಳಿಯ ಆದೇಶಾಸುಸಾರ, ರಿಜಿಸ್ಟಾರ್, ಸಾಲಗಳ ವಸೂಲಾತಿ ನ್ಯಾಯವಾಂಡಳಿ-1.

ಗೆ, ಪ್ರತಿದಾದಿ ನಂ. 3: ಶ್ರೀ ರಮೇಶ್ ಕುಮಾರ್ ಸಿಂಗ್ ವರ್ ಪ್ರಕಾರ್ ಸಿಂಗ್, ವಯಸ್ಕರು, ನಂ. 2, 2ನೇ ಕ್ರಾಸ್,

ಮಾರಪ್ಪನಪಾಳ್ಯ, ಯಶವಂತಪುರ, ಬೆಂಗಳೂರು-360 PUBLIC NOTICE

PUBLIC NOTICE Please take notice that my client B.TRIVENI, Wio Bellam Ramana, Aged about 44 Years. R/at 15/ A. Manima-2. D-2, 13th Main, Maruthi Layout, Dasarahalli Main, Bhuvaneshwari nagar. Hebbai Kempapura, Bangalore-560 024. intend purchasing the residential site bearing No. 198 formed in Sy No.82/2 in Block XIV, Arkavathi Layout. Bangalore for measuring East to West 24 Meters or 78.74 feet and North to South 15 Meters or 49.21 Feet and in all for measuring 360 square meters or 3875 sq.feet, which is more particularly stated in the schedule below, from its owner Sri D.Ananda Babu Slo D.A.Narayana Swamy, Aged about 35 Years, R/at No.15/ A/16A, 13th Cross, Bhuvaneshwarinagar. Maruthi Layout, Dasarahalli, BANGALORE-560 024. The schedule site was acquired by him through registered sale deed dated 20/12/2013 vide document No.5144/2013-14 executed by Smt Saroja registered before

07 days from this date to the undersigned. Failing which my clients will proceed to conclude the transaction. SCHEDULE All that piece and parcel of residential site bearing No.198 formed in Sy No.82/2 in Block XIV, Arkavathi Layout, Bangalore for measuring East to West 24 Meters or 78.74 feet and North to South 15 Meters or 49.21 Feet and in all for measuring 360 square meters or 3875 sq feet and bounded On:

Halasurur Sub-Registrar Office. Bangalore.

Anybody having claim or valid objection

for the proposed sale transaction of the

schedule property /site is called upon to lodge

such claims, supported by documents, within

East by: Road, West by: Private Property, North by: Site No. 197, South by: Site No. Sri JANARDHAN REDDY, Advocate, No.232, Ground Floor, Prabhath Complex No.8, K.G.Road, Bangalore - 560 009. Phone No.8892354842

PUBLIC NOTICE

client Mrs. Sujatha Vani wife of Mr. Deenadayalan Ambedkar, resident of White field Railway Quarter, Kadugudi, Bangalore, is the owner and in possession of below mentioned schedule roperty and she offered to sell the said property in favour of Mr. Vijayanand Prasanna, BBMP ngineer, son of Mr. H. N. Prasanna, resident of No.5, 2nd Main, Novodaya Nagar, J P Nagar 7th Phase, Bangalore 78. Now, my client is intend to cancellation of the sale agreement with Mr. Vijayanand Prasanna, due to reason that, he had sued bounce cheque in favour of my client and at present original documents pertaining to the schedule property are in his custody.

The General public is hereby cautioned not to dea with the aforesaid person Mr. Vijayanand Prasanna or his car driver Mr. Selvam in respect of the above mentioned property or otherwise erious legal consequences will follow

Site No. 1241, 5th Main, 1st Stage, Nagara Bhavi Bangalore, measuring East to West 30 feet and North to South 20 feet, same is bounded on East by: Site No. 1217, West by: Road, North by: Site No.1242, South by: Site No.1240

B. YESU RATHINAM, Advocate, 4th Cross, Church Street, Vidya Nagar, BEML Nagar Post, K.G.F 563 115,

Mob: 8095220475, 8880487755.

ನ್ಯಾಯಮಂಡಳಿ-1, ಬೆಂಗಳೂರು ಹಾಗ್ರಾಪ್ ಪಂಗಳ್
 ಹಾಗ್ರಾಪ್ ಪಂಗ್ರಪ್ ಪ್ರಪ್ ಪ್ರಪ್ ಪಂಗ್ರಪ್ ಪಂಗ್ರಪ್ ಪಂಗ್ರಪ್ ಪ್ರಪ್ ಪಿಸ್ ಪ್ರಪ್ ಪ ಎಲ್ಐಸಿ ಐಲ್ಲಿಂಗ್, ರೆಸಿಡೆನ್ನಿ ರಸ್ತೆ, ಬೆಂಗಳೂರು-560 023. L.a. So. 1210/2017

ಸಾಲಗಳ ವಸೂಲಾತಿ

ನಡುವ: ದಿ ಕ್ಯಾರೋಲಿಕ್ ಸಿರಿಯನ್ ಬ್ಯಾಂಕ್ ಲ್ಲಿ ಮತ್ತು ಶ್ರೀ ಸೀತಾರಾಮ್ ಭಟ್ ಮತ್ತು ಇತರರು

ಪ್ರತಿವಾದಿ ನಂ. 1 ಮತ್ತು 2ರವರಿಗೆ 1993ನೇ ಸಾಲ ಪಸೂಲಾತಿ ನ್ಯಾಯಮಂಡಳ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ ಪ್ರಕಟಣೆ ಮೂಲಕ ಸಮನ್ ಗೆ, ಪ್ರತಿವಾದಿಗಳಿಗೆ: 1. ಶ್ರೀ ಎಸ್. ಸೀತಾರಾಮ್ ಭಟ್, **ಮಾಲೀಕರು.** ಮೆ⊫ ಗೌತಮ್ ಫ್ಯಾಬ್ಡ್, 95/1, 10ನೇ ಮೈನ್. 2ನೇ ಹಂತ. ಪೀಣ್ಣ, ಬೆಂಗಳೂರು-58. 2. ಶ್ರೀಮತಿ ಶೋಭಾ ರತ್ಯ, ಕೋಂ ಸೀತಾರಾಮ್ ಭಟ್, ನಂ. III, Iನೇ ಮಹಡಿ, 4ನೇ ಮಹಡಿ, 4ನೇ ಕ್ರಾಸ್,

ಎಂ ಇ ಐ ಲೇಔಟ್, ಹೆಸರಘಟ್ಟ ಮೈನ್, ವೆಂಗಳೂರು-

ಆದಾಗಿ, ಅರ್ಜಿವಾರರು ಸಾಲ ವಸೂಲಾಕಿ ಸೆಕ್ಷನ್ 19ರ ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತೆ ಅರ್ಜಿದಾರರು ಬ್ಯಾಂಕಿಗೆ ಸಾಲ ಮರುಪಾವತಿಸ ಬೇಕಾಗಿರುವುದರಿಂದೆ ಪ್ರತಿವಾದಿಯವರ ವಿರುದ್ಧ ರೂ. 11,58,546.06 (ರೂ. ಹನ್ನೊಂದು ಲಕ್ಷದೆ ಐದತ್ತೆಂಟು ಸಾವಿರದ ಐದು ನೂರ ನಲವೆತ್ತಾರು ಮತ್ತು ಪೈಸ್ ಆರು)ಗಳನ್ನು ಪ್ರಸ್ತುತ ಮತ್ತು ಭವಿಷೆ ಬಡ್ಡಿಯೊಂದಿಗೆ ವಸೂಲಿ ಮಾಡುವ ಸಂಬಂಧ ಆರ್ಜಿದಾರರು ಅರ್ಜಿಯನ್ನು ನೀಡಿರುವುದು ಸರಿಯಷ್ಟೆ ಪ್ರತಿವಾದಿಗಳಾದ ನೀವು ಮದ್ದಾಗಿ ಅಥವಾ ತಮ್ಮನ್ನು ಪ್ರತಿನಿಧಿಸುವ ವ್ಯಕ್ತಿ/ವರ್ಕೀಲರ ಮೂಲಕ ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಈ ಪ್ರಕಟಣೆ ಪ್ರಕಟವಾದ 30 ದಿನಗಳ ಒಳಗಾಗಿ ಅಥವಾ ದಿನಾಂಕ 09-12-2020ರಂದು ಬೆಳಗ್ಗೆ 10.30 ಗಂಟೆಗೆ ಹಾಜರಾಗಿ ನಿಮ್ಮ ಉತ್ತರವನ್ನು ನೀಡಬೇಕಾಗಿರುತ್ತದೆ. ಪೂರ್ವನಿಯೋಚತವಾಗಿ ನಮೂದಿಸಿದ ದಿನಾಂಕದಂದು ನೀವು ಹಾಜರಾಗದಿದ್ದಲ್ಲಿ, ನಿಮ್ಮ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ವಿಲೇ ಮಾಡಲಾಗುವುದು.

ವುತ್ತು ನ್ಯಾಯವೆಂಡಳಿ ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಮಂಡಳೆಯ ಆದೇಶಾನುಸಾರ, ರಿಜೆಸ್ಟಾರ್, 'ಸಾಲಗಳ ವಸೂಲಾತಿ ನ್ಯಾಯಮಂಡಳಿ-1,"

ದಿನಾಂಕ 29ನೇ ಸೆಪ್ರಂಬರ್ 2020ರಂದು ನನ್ನ ಸಹಿ

Public are hereby informed that my Clients roperty bearing Vacant Site No.176, Block-I, ormed in Converted Land bearing Sy. No.278/2, which is morefully described as schedule herein below, from the Owner Sri.

V.N.Sridhara. Persons having claims or objecting for the proposed mortgage transaction, or having any right, title or interest in the schedule mentioned property, may lodge their objections and / or claims with the undersigned along with supporting documentary evidence within 7 days from the date of this publication and objections and / or claims received thereafter will not be binding on my clients and my clients will proceed with the mortgage transaction of below mentioned property, as if there are no claimants ,

SCHEDULE OF PROPERTY All that piece and parcel of the Immovable property being Vacant Site No.176, Block-I, ormed in Converted Land bearing Sy. No.278/2, which is duly converted from agricultural to non-agricultural residential purposes vide Official Memorandum bearing No.B.DIS.ALN.SR (S) 391/1992-93 dated 07.07.1993 issued by the Deputy Commissioner, Bangalore District, situated a Segur Village, Begur Hobli, Bangalore South Taluk, now coming under the purview of Bruhat Bangalore Mahanagara Palike and has assigned the property as Municipal/ BBMP No.1604/601/176, 6th Cross, 1st Block Vishwapriya Layout, Begur, Bangalore, BBMP Ward No.192, Old V.P. Katha No.1026, House List No.1184, measuring E-W: 40 ft and N-S: 30 ft, in all measuring 1200 sq.ft. together with all rights appurtenances whatsoever whether underneath or above the surface and

bounded on: East by : Westby Site No.159 Site No.177 North by South by Site No.175. There is an existing building constructed on

the above property consisting of Stilt Floor + GF + FF + SS. KAVITHA S. & ASSOCIATES, Advocates & Legal Consultants # 1006/1, 2nd Floor, Balaji Building HAL Airport Exit Road, Bangalore - 560 017 Mobile: 96868 58225

NAME DECLARATION

I, GURURAJ S R, aged 43 years, S/o R H Sagar, R/at No.22, Defence Colony. near Saint Thomas Church, Horamavu Agara, Bengaluru 560043.

I hereby declare that my name is called as GURURAJ S R and GURRURAJ SAGAR these both names are belongs to me only. In future my name called as GURRURAJ SAGAR, vide Affidavit dated 04.11.2020 sworn to before Notary Lakshminarayana, at Bengaluru.

PUBLIC NOTICE

The general public are hereby informed that my client Mr. C. Sasidharan Nair, has lost the following original document in respect of the residential flat #315, Mukund Apartments, Victoria Layout, Bangalore-560047:

 Sale deed dated 02/01/2010 bearing Document No. SHV-1-01368-2009-10 stored in SHVD 108, in the office of the Sub-Registrar Shivajinagar, Bangalore. If anybody finds this document please hand over the same to the address mentioned below

K. SUNDARAM, Advocate No.24/2, Alfred Road, Richmond Town, Bangalore-25, Phone: 9449080504.

ಸಾಲಗಳ ವಸೂಲಾತಿ ನ್ಯಾಯಮಂಡಳಿ-1, ಬೆಂಗಳೂರು ನಂ.4, ಟ್ರೀ ಮಹಡಿ, ಜೇವನ್ ಮಂಗಲ್ ಎಲ್ಐಸಿ ಜಲ್ಲಿಂಗ್, ರೆಸಿಡೆನ್ನಿ ರಸ್ತೆ, ಬೆಂಗಳೂರು-560 023.

La. RO. 1393/2018 ಗಡುವ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ನವರಂಗ್ ಸರ್ಕಲ್ ಶಾಖೆ .. ಅರ್ಜಿದಾರರು ಮತ್ತು ನರಸಿಂಹಲು ಜೆ.ಎಸ್. ... ಪ್ರತಿವಾದಿಗಳು ಪ್ರತಿವಾದಿಗಳಿಗೆ 1993ನೇ ಸಾಲ ವಸೂಲಾತಿ

ಸ್ಯಾಯಮಂಡಳ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ

ಪ್ರಕಟಣೆ ಮೂಲಕ ಸಮನ್ ಅವಾಗಿ, ಅರ್ಜಿದಾರರು ಸಾಲ ವಸ್ತೂಲಾತಿ ಸೆಕ್ಷನ್ 19ರ ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತೆ ಅರ್ಜಿದಾರರು ಬ್ಯಾಂಕಿಗೆ ಸಾಲ ಮುರುಪಾವತಿಸ ದೇಕಾಗಿರುವುದರಿಂದೆ ಪ್ರತಿಪಾದಿಯವರ ವಿರುದ್ಧ ರೂ. 29,79,285.46 (ರೂ. ಇಪ್ಪತ್ತೊಂಬತ್ತು ಲಕ್ಷಪ ಎಪ್ಪತ್ತು ಸಾವಿರದ ಇನ್ನೂರ ಎಂಬತ್ತಿದು ಮತ್ತು ಪೈಸೆ ನಲದತ್ತಾರು)ಗಳನ್ನು ದಿನಾಂಕ 28-2-2018ರವರೆಗೆ ಕನ್ರಯಸುವಂತೆ 12.25%ರಂತೆ ಭವಿಷ್ಯ ಬಡ್ಡಿಯೊಂದಿಗೆ ವಸ್ತೊಲಿ ಮಾಡುವ ಸಂಬಂಧ ಅರ್ಜಿದಾರರು ಅರ್ಜಿಯನ್ನು ನೀಡಿರುವುದು ಸರಿಯಷ್ಟೆ.

ಪ್ರತಿವಾದಿಗಳಾದ ನೀವು ಖುದ್ದಾಗಿ ಅಥವಾ ತಮ್ಮನ್ನು ಪ್ರತಿನಿಧಿಸುವ ವೃಕ್ತಿಸಕೀಲರ ಮೂಲಕ ಹಾಜರಾಗಿ ಆಗತ್ತವಿರುವ ರಾಖಲಾತಿಗಳನ್ನು ಈ ಪ್ರಕಟಣೆ ಪ್ರಕಟವಾದ 30 ದಿನಗಳ ಒಳಗಾಗಿ ಅಥವಾ ದಿನಾಂಕ 19-02-2021Coch #84 11.00 nouth ಹಾಜರಾಗಿ ನಿಮ್ಮ ಉತ್ತರವನ್ನು ನೀಡಬೇಕಾಗಿರುತ್ತದೆ. ಪೂರ್ವನಿಯೋಚಕವಾಗಿ ನಮೂದಿಸಿದ ದಿನಾಂಕದಂದು ನೀವು ಹಾಜರಾಗದಿದ್ದಲ್ಲಿ ನಿಮ್ಮ ಅನುಪಸ್ಥಿತಿಯಲ್ಲಿ ವೀಣರಣೆಯನ್ನು ವಿಲೇ ಮಾಡಲಾಗುವುದು. ದಿನಾಂಕ 15ರ್ಗೆ ಅಕ್ಟೋಬರ್ 2020ರಂದು ನನ್ನ ಸಹಿ

ನೀಡಲೇಗಿದೆ. ನ್ಯಾಯಮಂಡಳಿಯ ಅದೇಶಾಸುಸಾರ, ರಿಜಿಸ್ಟಾರ್, ಸಾಲಗಳ ವಸೂಲಾತಿ ನ್ಯಾಯವುಂಡಳಿ-1,

ಗ್ಗೆ **ಪ್ರತಿವಾದಿ:** ನರಸಿಂಹಲು ಜೆ.ಎಸ್. ಏನ್ ಎಂ.ಪಿ. ಜಯಂತ್, ವಿಳಾಸ ನಂ. 2169/1, ಹಳೇ ಖಾತಾ ನಂ. 65, adv xdr so. 29/9, br.xdr so. 55, ಗಿಡ್ದರೋನೇನಹಳ್ಳಿ ಗ್ರಾಮ, ಯಶವಂತಪುರ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು. **ಅಲ್ಲದೆ ವಿಳಾಸ:** ನಂ. 1509, 3ನೇ ಕ್ರಾಸ್, ಶ್ರೀನಿವಾಸ

ನಗರ, ಬೆಂಗಳೂರು-560 072.

PUBLIC NOTICE

my clients Smt. Susheelamma D/o Late Chikkanna, Smt.Rathnamma D/o Late Chikkanna, Smt. Padma D/o Late Chikkanna, Sri Nanjegowda S/o Late Chikkanna, Sri Srikanth S/o Nanjegowda, Shilpa.N D/o Nanjegowda, all are R/at Gantiganahalli, Village, Yelahanka Hobli, Bangalore North Taluk, Bangalore District is intending to cancel the Registered Power of Attorney dated 24.08.2010 Registered as Documen No.YAN-4-00104-2010-11, Stored in Book No.4, C D No.YAND338, Registered in the office of the Senior Sub Registrar, Yelahanka, Bangalore which was executed in favour of Sri. Diwakar Awasthi S/o Surendra Kumar Awasthi, Aged about 50 Years, R/at No.189/44, 1st Floor, Shalimar Arcade, 10th Cross, Wilson Garden, Bangalore- 560 027 in respect of Agricultural dry land measuring an extent of 1 Acre 36 1/2 Guntas (One Acre Thirty Six and half Gunta) out of 3 Acres 33 Guntas in Sy No.94/2, situated at Harohalli Village, Yelahanka Hobli, Bangalore North Taluk, Bangalore Urban District and bounded on East: Remaining Land in same Sy. No.94/2, West: Land bearing No.93/1 belongs to Smt. Kempamma, North:

Gantiganahalli Village Boundary, South: Land bearing Sy No.94/3. The General Public is hereby informed not to deal with the said property based on the aforesaid General Power of Attorney dated 24.08.2010 From the date of the publication of this public Notice and if any public purchases any of the aforesaid property through GPA Holder Sri.Diwakar Awasthi then the same would not be a valid transaction it is requested to contact the undersigned or @ 9900452222 before entering into any transaction in respect of the

aforesaid sites. CONTACT DETAILS **AARNA LAW CHAMBER**

N.M. THYAGARAJ, Advocate No.4B, 2nd Floor, Opp Veterinary Collage, Lakshmaiah Block, Ganganaga Bangalore-560 003. Mob: 9900452222 Date: 04-11-2020

CHANGE OF NAME

I, Smt. RIYA AGARWAL, W/o. Rahul Agarwal, aged about 28 years, residing at Pramuk Aqua High, Flat No. B-801, Near D-Mart, Near Veerasandra, Electronic City, Phase-I, Bangalore - 560 100, Karnataka, have changed my name from RIYA JALAN to RIYA AGARWAL after my marriage. Vide affidavit dated 29-08-2020 sworn before Advocate & Notary

PUBLIC NOTICE

Ganesh Gowda M.V., Bangalore.

The General public is hereby informed that my client Mr. P. NARAYANAN S/o Late Mr. Parameshwaran Nair, resident of New Electric Colony, K.G.F., is intend to transfer the below mentioned schedule property in his name, as per Krishna Kumar S/o U. Krishnan, South Tank Block, Coramandel Post, K.G.F., Kolar District,

Karnataka on 04.02.2020. If any person or persons having any right over the said property may lodge their objections/ claims with documentary evidence within 10 days from the date of this publication to the undersigned, and after that no such claims shall be entertained.

Property bearing Survey No.76/2, measuring 1 /2 guntas situated at Dasarahosahalli Village Robertsonpet Hobli, Bangarpet Taluk, bounded of East by: Munishami Mandiri, West by: Inamti Land, North by: Bangalurian's Land, South by: Kaka Building. B. YESU RATHINAM, Advocate,

4th Cross, Church Street, Vidya Nagar,

BEML Nagar Post, K.G.F 563 115.

Mob: 8095220475, 8880487755.

PUBLIC NOTICE General public hereby informed that, my client Venkatalakshmi Durgappa has negotiated to acquire portion of land in Sy. Nos. 199 and 200/2 of Byadarahalli Village, Kundana Hobli, Devanahalli Taluk as per description in the Schedule below from the present owners, viz., Mr. K. S. Harish, Sío. Srl. K.P. Srinivas. It is represented and assured that the land in Sy. Nos.199 and 200 being portions carved out of erstwhile Sy. No.45 having been granted to one Patel Ramaiah, later the ownership vested to one Mr. KC Ramalah by way of Decree of declaration of title and on his death, having succeed to his wife and daughters; as per settlement among them vested to Mrs. K.R.Shantha @ K.R. Shanthamma who in turn gifted the Schedule property in favour of present owner. Any person claims any right or interest over the schedule property hereby notified to submit their claims if any with the undersigned with such proof; failing which our clients assume there is no claim and proceed to acquire the property as free hold absolute property of Mr. K.S. Harish.

SCHEDULE One Acre dry land being portions in Sy. Nos.200/2 and 199 situated at Byadarahalli Village, Kundana Hobli, Devanahalii Taluk, Bengaluru Rural District with all rights, easements, etc., absolute and bounded on the: East by: Land in Sy. No.182, West by: Remaining Lands in Sy. Nos. 199 & 200/2, North by: Remaining land in Sy. No.199, South by: National highway No.207 Sdi-

S.N. Keshava Bhat & Co., Advocate, No.32/1, Yadav College Road, Madhava Nagar, Bangalore -560001

PUBLIC NOTICE

This is to inform to public that, I Nanda Kumar S/o Late. M. Rama Rao, R/at No.101, Allamaprabhu Road, Gavipuram Extn., Bangalore-560019., Mobile No. 9880165959, state that, I have lost the following original documents pertaining to property No.43, Sy.No.8 & 8/3, Gerehalli, 9th Main, 9th 'D' Cross, Srinivasnagar, Bangalore-560050.,

(i) Original Sale Deed dated 01.07,1974, bearing document No.1578, registered in the office of Sub-Registrar Basavanagudi, Original Sale Deed dated 14.03.1975,

bearing document No.5401/1974-75, registered in the office of Sub-Registrar Basavanagudi, Bangalore. Original Sale Deed dated 08.08.2012, bearing document No. CMP-1-02738/2012-13, registered in the office

of Sub- Registrar Chamrajpete, bearing document No. CMP-1-02013/2008-09, registered in the office

of Sub- Registrar Chamrajpete, Release Deed dated 15.11.2012, bearing document No. CMP-1-4871/2012-13, registered in the office of Sub-Registrar

Chamrajpete, Bangalore.

The aforesaid documents have been lost by me and in this connection I have lodged a police complaint regarding loss of document with the Deputy Commissioner of Police, Bangalore-2, and assigned Lost Report No.139120/2020, dated 02.11.2020, and therefore, finder is requested to contact me for handing over of original documents to me. Suitable award will be given.

ಗುಜರಾತ್ ಪೆಟ್ರೋಸಿಂಥೀಸ್ ಲಿಮಿಟೆಡ್ ನೋಂದಾಯಿತ ಕಛೇರಿ: ಸಂ. 24, II ಮೇನ್, ದೊಡ್ಡನೆಕ್ಕುಂದಿ ಕೈಗಾರಿಕ ಪ್ರದೇಶ, ಹಂತ I, ಮಹದೇವಪುರ ಅಂಚೆ, ಬೆಂಗಳೂರು-560048.

ದೂ: 91-80-28524133 ಫ್ಯಾಕ್ಸ್: 91-80-28524171 ಇ-ಮೇಲ್: info@gpl.in ವೆಬ್ಸ್ಟ್ರೇಟ್ : www.gpl.in CIN No. L23209KA1977PLC043357

2015ರ ಸೆಬಿ (ಪಟ್ಟಮಾಡುವಿಕೆಯ ಹೊಣೆಗಾರಿಕೆ ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಂತ್ರಣಗಳ ನಿಯಂತ್ರಣ 47 ರ ಜೊತೆಗೆ ಓದಿಕೊಳ್ಳಬೇಕಾದ ನಿಯಂತ್ರಣ 29 ರನ್ನಯ ಸೂಚನೆ ನೀಡುವುದೇನೆಂದರೇ ಗುಜರಾತ್ ಪೆಟ್ರೋಸಿಂಥೀಸ್ ಲಿಮಿಟೆಡ್ (''ದಿ ಕಂಪನಿ'') ನ ನಿರ್ದೇಶಕ ಮಂಡಳಿಯ ಸಭೆಯನು ನವೆಂಬರ್ 10, 2020ರ ಮಂಗಳವಾರದಂದು ಜಿಪಿಎಲ್ ಹೌಸ್, ಪ್ಲಾಟ್ ಸಂ. 1, ಕಂಪಾರ್ಟ್ ಮೆಂಟ್ ಸಂ. 2 ಮರೋಲ್ ಕೂಅಪರೇಟಿವ್ ಇಂಡಸ್ಟ್ರಿಯಲ್ ಎಸ್ಟೇಟ್ ಎಂವಿ ರಸ್ತೆ, ಅಂಧೇರಿ ಪೂರ್ವ, ಮುಂಬೈ-400059 ಇಲ್ಲಿ ವಿಡಿಯೋ ಸಮಾವೇಶದ ಮೂಲಕ ಕೆಳಕಂಡ ವ್ಯವಹಾರಗಳ ಇಂಟರ್-ಆಲಿಯಾ ಅಂಗೀಕರಿಸುವುದಕ್ಕಾಗಿ ನಡೆಸಲಾಗುವುದು.

1. 30ನೇ ಸೆಪ್ಲೆಂಬರ್ 2020 ಕ್ಕೆ ಕೊನೆಗೊಂಡ ಆಡಿಟ್ ವರದಿಯೊಂದಿಗಿನ ಪರಿಶೋಧಿತವಾಗದ ಸಾಮರ್ಥ್ಯದ ತೈಮಾಸಿಕ ಹಾಕೂ ಅರ್ಧ-ವಾರ್ಷಿಕ, ಹಣಕಾಸು ಪರಿಗಣಿಸುವುದಕ್ಕಾಗಿ, ಹಾಗೂ ಅಂಗೀಕರಿಸುವುದಕ್ಕಾಗಿ ನಡೆಸಲಾಗುತ್ತದೆ. 2. ಮಂಡಳಿಯ ಚರ್ಚೆಯಲ್ಲಿ ಬರುವಂತಹ ಇನ್ನಾವುದೆ ವ್ಯವಹಾರ.

ಈ ಸೂಚನೆಯಲ್ಲಿ ಇರುವ ಮಾಹಿತಿಯು ಕಂಪನಿಯ ವೆಬ್ಸೈಟ್ www.gpi.in ನಲ್ಲಿ ಮತ್ತು ಷೇರು ವಿನಿಮಯ ಮಂಡಳಿಯ ವೆಬ್ಸ್ಟ್ ಟ್ ಅಂದರೆ www bseindia.com ನಲ್ಲೂ ಸಹ ಲಭ್ಯ ವಿರುತ್ತದೆ. ಗುಜರಾತ್ ಪೆಟ್ಸೋಸಿಂಥೀಸ್ ಲಿಮಿಟೆಡ್ ಪರವಾ

ದಿನಾಂಕ: 04ನೇ ನವೆಂಬರ್, 2020 ಊರ್ಮಿ ಎನ್ ಪ್ರಸಾದ್ ಸ್ಥಳ : ಮುಂಬೈ ಜಂಟಿ ವ್ಯವಸ್ಥಾಪಕ ನಿರ್ದೇಶಕ

ಸಾರ್ವಜನಿಕ ಪಕಬಡೆ

ಗಾರ್ವಜನಿಕರ ಗಮನಕ್ಕೆ, ಕ್ಷೀ ಸಂಜಯ್ ೧೦ ಗೊಳ್ಳಾಮ ದಿನ ರ್ಷಿ ಹುಕೆಲಲ್ಲ ಗೊಣ್ಣಮ ರವರು, ಬೆಂಗಳೂರು ವಕ್ಷಣ ಹಾಲ್ಯೂಕು, ಕೆ.ಆರ್.ಮರಂ ಹೋಬಳಿ, ಹೊರಮಾವು ಆಗರ ಗ್ರಾಮ, ಹೌಸ್ ON, 2008 NO.113, NAN NO.25, 79/2, 38t NO.000 ನಿರ್ದೇಶನಕ್ಕೆ ಅಳತೆ ಹೂರ್ವ-ಪತ್ರಿಮ 30-0 ಅಡಿ ಮತ್ತು ಉತ್ತಾ ದಕ್ಷಣ 45+44/2 ಅಡಿಗಳುಳ ಸ್ವೆಪ್ತ ಒಂದು ಮತ್ತು ಬೆಂಗಳೂರ nin muge, f.uof.mdo macus, madana क्रमाट स्कूटि, क्रीन्स टीक्ट्र अक्रब संव.813/2, सूब्रेस संवर्ध 79/2, Int noude Adress was many-man 35-0 un mai viat nen 48+45.5/2 univiv ರಣು ಸ್ವಹ್ಮಗಳಿಗೆ ಸಂಬಂಧಿಸಿದಂತೆ, (1) ಅಪ್ರಯ್ಯಸ್ಥರವರಿಂ not ಟಿ.ಎರವರಿಗೆ ದೀಣಂಕ 31.03.1994ರಲ್ಲಿ ಕೆ.ಆರ್.ಮರಂ ಉಪ ಗೊಂದಣಾಧಿಕಾರಿಗಳ ಕಥೇರಿಯಲ್ಲಿ ಕಿನೇ ಹುಸ್ತಕದ, 79 ಸಂಯಟ, 30-33 ಮಟಗಳಲ್ಲಿ, 7207/1993-94d: ನಂಬರಾಗಿ, ನೊಂದಣೆಯಾದ ಮೂಲ ಅನಲಿ ಕ್ರಯ ಪತ್ನ (2) ಅಪ್ಪಯ್ನಣ್ಣ ಹಾಗೂ ಮುನಿಸ್ತಾಮಪುರವರ ಜಿಪಿಎ ಹೊಲ್ಲರ್ ರಾಜನ್ ಪೀಟರ್'ರವರಿಂದ ಕೇರಲ್ ಪೀಟರ್ ರವರಿಗೆ ದಿನಾಂ 82.12.1997dQ & work.mdo vom Kaommamon ಕರೇರಿಯಲ್ಲಿ 1ನೇ ಮತ್ತಕದ, 8716/1997-98ನೇ ನಂಬರಾ/ ನೊಂದಣೆಯಾದ ದೂಲ ಅಸಲಿ ಕ್ರಮ ಪತ್ನ (3) ಶೇರರ್ಷಿಟರ್ ರವರಿಂದ ಕಾಂಡ್ನ ಜೆ. ಫೌರಿಯಪ್ಪ ರವರೀ ದಿನಾಂಕ 21.03.2001ರಲ್ಲಿ ಕೆ.ಆರ್.ಮರಂ ಉಪ ಗೊಂದಣಾಧಿಕಾರಿಗಳ ಕಥೇರಿಯಲ್ಲಿ 1ನೇ ಮಸ್ತಕದ, 1931 xomu, 56-61 murvg, 12478/2000-01str ನಂಬರಾಗಿ, ನೊಂದಣೆಯಾದ ಮೂಲ ಅನಲಿ ಕ್ರಯ ಪತ್ತ ಮೂರು ಆಸರಿ ಪತ್ರಗಳನ್ನು ದಿನಾಂಕ 38,18,2929ರಂದು ಕಳೆದುಕೊಂಡಿರುತ್ತಾರೆ. ಈ ವಿಷಯವಾಗಿ ಕೈಂ ಬ್ರಾಂಚ್ ಮೋಲಿಸ್ ಒಟ್ಟ ರಾಣೆಯಲ್ಲಿ ದಿನಾರಕ: 83.11.2020 ರಂದು ದೂರು ಸಲ್ಲಿಸಲಾಗಿದೆ. ಈ ಮೇಲ್ನಂಡ ಮೂಲ ದಾಖರೆ ಸಿಕ್ಕದಲ್ಲಿ/ಮೊರೆತಲ್ಲಿ ಕೂಡಲೆ ಹೊಲೀಸ್ ಠಾಣೆ ಅಥವಾ, ಈ ಕೇಳೆಂಡ ವಿಳಾನಕ್ಕೆ ಮರಳುವಿಕೆ ಅಥಾದ ಎಂದು ಸಂಪರ್ಕಿಸಲು ಕೋರದೆ.

(ಕಾಂಡ್ ಕುಮಾರ್.ಶೆ, ಪಹಿಂಬರು ನ೦.365, 57 ನೇ ೩ ಕ್ರಾಸ್ ರಸ್ತೆ, 3ನೇ ಬ್ಲಾಕ್, caesastano, sioniviado-568 919. CLA: 080-23404442

PUBLIC NOTICE

My client M.Jayaram, S/o Late Munikrishnappa, R/at #1706/A, 17th "A" Main, 2nd Phase, J.P.Nagar, Bengaluru-560 078, intends to purchase house property bearing Municipal No.934, New No.76, BBMP PID No.60-80-76, situated at 32nd E Cross, Thilaknagar, Jayanagar T Block East, Bengaluru-560041, measuring East to West: 20 Feet and North to South: 25 Feet in all measuring 500 Sq. Ft. consisting of old residential house, having super built-up area of 8 Squares comprising of Ground and First Floor with RCC roofing, Cement Flooring with amenities and bounded on the East by : Property No.933, West by : Property No.935, North by : Property No.921 and South by : Road, from its present owners Sri. Raghavendra.G.R & 2 others, who have acquired the same under the registered WILL dated 26.07.1989 and also the Gift Deed dated 12.10.2017.

My client's Vendors claim that, they lost the registered Original Absolute Sale Deed dated 13.08.1981, executed by the BDA in favour of G.P.Ramakrishnaiah, in respect of the site No.934, Block IV E (HC), which came to be registered as Document No.2364/1981-82, Pages 87-90, Volume-627, Book-I, registered in the office of Sub-Registrar, Jayanagar,

In view of the above, I hereby notify the general public, if anybody who is in possession of the original sale deed dated 13.08.1981 for any lawful claim can lodge their claim within 10 days from today and further notify general public not to transact with any person, falsely claiming to be owner of the said property based on the above described document and further if anybody finds the above described document may be handed over to undersigned, otherwise my client will complete the sale transaction with the present owners.

H.R. SHRIDHARA MURTHY, Advocate, No. 3043, 2nd Floor, Behind Muthoot Finance, 15th Cross, Bengaluru-560 070 M: 8711004354

ชีพีเม สมรูดช⁶ 🗱 Canara Bank

(ಭಾರತ ಸರ್ಕಾರದ ಒಂದು ಉದ್ಯಮ)

ಎಸ್ಎಂಇ ಪೀಣ್ಯ ಶಾಖೆ

ನಂ.473, ಡಿ(7), 13ನೇ ಕ್ರಾಸ್, 4ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ, ಬೆಂಗಳೂರು-560058

ಹರಾಜು ಮಾರಾಟ ಪ್ರಕಟಣೆ

ಪ್ರೊವಿಜನ್ ನಿಯಮ 8(6) ಮತ್ತು 6(2)ರ ಸೆಕ್ಯುರಿಟಿ ಇಂಟರೆಸ್ಟ್ (ಎನ್ಫೋರ್ಸ್ ಮೆಂಟ್) ನಿಯಮ 2002ರ ಸೆಕ್ಕೂರಿಟ್ಟಿಜೀಷನ್ ಆಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸ್ಪೆಟ್ಸ್ ಆಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಕೂರಿಟ ಆಕ್ಟ್ 2002 ಮತ್ತು ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಮೆಂಟ್) ನಿಯಮ 2002ರ ಅಡಿಯಲ್ಲಿ ಚರಾಸ್ರಿಸ್ತಿರಾಸ್ತಿಗಳ ಹರಾಜು ಮಾರಾಟ

ಸಾಮಾನ್ಯವಾಗಿ ಸಾರ್ವಜನಿಕರಿಗೆ, ಸಾಲಗಾರರು ಮತ್ತು ಜಾಮೀನುದಾರರಿಗೆ ಈ ಸೂಚನೆ ಮೂಲಕ ತಿಳಿಸುವುದೇನೆಂದರೆ ಭದ್ರತಾ ಸಾಲಗಾರರಿಗೆ ಈ ಕೆಳಗೆ ವಿವರಿಸಿದ ಅಡಮಾನವಾದ ಚರಾಸ್ರಿಸ್ಥಿರಾಸ್ತಿಯನ್ನು ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್ ಎಸ್ಎಂಇ ಪೀಣ್ಯ ಶಾಖೆ ರವರು ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತಾರೆ ಮತ್ತು **ದಿನಾಂಕ 07.12.2020**ರಂದು ಸ್ವತ್ತನ್ನು **"ಎಲ್ಲಿದೆಯೂ ಹಾಗೆ", "ಏನಿದೆಯೊ ಹಾಗೆ", "ಹೇಗಿದೆಯೋ ಹಾಗೆ"** ಆಧಾರದಲ್ಲಿ ಸಾಲ ವಸೂಲಾತಿಗಾಗಿ ಮಾರಾಟ ಮಾಡಲಾಗುವುದು. **ಕೆನರಾ ಬ್ಯಾಂಕ್, ಎಸ್ಎಂಇ ಪೀಣ್ಯ ಶಾಖೆ** ರವರಿಂದ **ಸಾಲಗಾರರಾದ**: (1).ಮೆ। ರಿಮಾ ಟ್ರಾನ್ಸ್ ಫಾರ್ಮರ್ಸ್ ಆಂಡ್ ಕಂಡಕ್ಷರ್ಸ್ ಪ್ರೈ ಲ್ಲಿ, (2) ಶ್ರೀ ದಿವಾಕರ್ ಎಂ ಶೆಟ್ಟಿ (3). ಶ್ರೀಮತಿ ರೇಖಾ ದಿವಾಕರ್ ಶೆಟ್ಟಿ, (4).ಶ್ರೀ ರಿತೇಶ್ ಡಿ ಶೆಟ್ಟಿ (5).ಶ್ರೀಮತಿ ರಿಮಾ ದಿವಾಕರ್ ಶೆಟ್ಟಿ, ನಂ.18 ಡಿ. 2ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಬೆಂಗಳೂರು-560058 ರವರಿಂದ ಮೊಬಲಗು: ರೂ.33,83,14,865.02 (ರೂಪಾಯಿ ಮೂವಕ್ರಮೂರು ಕೋಟಿ ಎಂಭಕ್ರಮೂರು ಲಕ್ಷದ ಹದಿನಾಲ್ನು ಸಾವಿರದ ಎಂಟು ನೂರ ಅರವಶ್ನೈದು ಮತ್ತು ಎರಡು ಪೈಸೆ ಮಾತ್ರ) ಬಡ್ಡಿ ಮತ್ತು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸ್ತಿರ ಆಸ್ತಿಯ/ಚರಾಸ್ತಿಯ ವಿವರಗಳು ಮತ್ತು ಪೂರ್ಣ ವಿವರಣೆ:

ಎ. ಚರಾಸಿಯ ವಿವರ: ಬ್ಯಾಂಕ್ ಗೆ ಅಡಮಾನವಾದ ಘಟಕ ಮತ್ತು ಯಂತ್ರೋಪಕರಣಗಳು, ಪ್ಲಾಟ್ ನಂ.18-ಡಿ, ಪೀಣ್ಯ ಕೈಗಾರಿಕಾ ಪ್ರದೇಶ, ಸರ್ವೇ ನಂ.40, ವಿಸೀರ್ಣ 4000 ಚದರ ಮೀಟರ್, ಜೊಕ್ಷಸಂದ್ರ ಗ್ರಾಮ, ಯಶವಂತಪಾರ ಹೋಬಳಿ, ಬೆಂಗಳೂರು. ಈ ಆಸ್ತಿಯು ಮೇ ರಿಮಾ ಟ್ರಾನ್ಸ್ ಫಾರ್ಮರ್ ಆಂಡ್ ಕಂಡಕ್ಷರ್ ಪ್ರೈ ಲಿ.,ರವರ ಹೆಸರಿನಲ್ಲಿರುತ್ತದೆ.

ಮೀಸಲು ಬೆಲೆ : ರೂ. 57.00/-ಲಕ್ಷಗಳು ಇಎಂಡಿ : ರೂ.5.70/-ಲಕ್ಷಗಳು ಹೆಚ್ಚಿಸುವ ಮೌಲ್ಯದ ಬಿಡ್: ರೂ.0.50/-ಲಕ್ಷಗಳು ಬಿ. ಸ್ಥಿರ ಆಸ್ತಿಯ ವಿವರ: I) ಮೇ ರಿಮಾ ಟ್ರಾನ್ಸ್ ಫಾರ್ಮರ್ಸ್ಗೆ ಆಂಡ್ ಕಂಡಕ್ಷರ್ಸ್ಗೆ ಪ್ರೈ ಲಿ.,ರವರ ಹೆಸರಿನಲ್ಲಿರುವ ಪ್ಲಾಟ್ ನಂ.18-ಡಿ. ಪೀಣ್ಯ, 2ನೇ ಹಂತ, ಕೈಗಾರಿಕಾ ಪ್ರದೇಶ, ಸರ್ವೇ ನಂ.40, ವಿಸ್ತೀರ್ಣ 4000 ಚದರ ಮೀಟರ್, ಜೊಕ್ಕಸಂದ್ರ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು.

ಮೀಸಲು ಬೆಲೆ : ರೂ. 1525.00/-ಲಕ್ಷಗಳು ಇಎಂಡಿ : ರೂ.152,50/-ಲಕ್ಷಗಳು ಹೆಚ್ಚಿಸುವ ಮೌಲ್ಯದ ಬಿಡ್: ರೂ.1.00/-ಲಕ್ಷಗಳು 2) ಶೀ ದಿವಾಕರ್ ಎಂ ಶೆಟಿರವರ ಹೆಸರಿನಲ್ಲಿರುವ ಫ್ಲಾಟ್ ನಂ.ಬಿ-307, ಬಿ ಬ್ಲಾಕ್, 3ನೇ ಮಹಡಿ, "ಪ್ರೀಮಿಯರ್ ಗೃಹಲಕ್ಷ್ಮೀ" ಆಪಾರ್ಟ್ ಮೆಂಟ್ ನಂ.13/2, ಸುಬ್ರೊಟೋ ಮುಖರ್ಜಿ ರಸ್ತೆ, ಜಾಲಹಳ್ಳಿ ಪಶ್ಚಿಮ, ಬೆಂಗಳೂರು-560015, ವಿಸ್ತೀರ್ಣ 653 ಚದರ ಅಡಿ. ಹೆಚ್ಚಿಸುವ ಮೌಲ್ಯದ ಬಿಡ್: ರೂ.1.00/-ಲಕ್ಷಗಳು ಮೀಸಲು ಬೆಲೆ : ರೂ. 22.50/-ಲಕ್ಷಗಳು ಇಎಂಡಿ: ರೂ.2.25/-ಲಕ್ಷಗಳು

ಬ್ಯಾಂಕಿನ ಮಾಹಿತಿಯ ಪ್ರಕಾರ ಮೇಲಿನ ಆಸ್ತಿಯ ಚಕ್ಕುಬಂದಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾರಾಟದ ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ, 'ಇ–ಹರಾಜು'ಲಿಂಕ್ ಪ್ರೋವೈಡೆಡ್ ಕೆನರಾ ಬ್ಯಾಂಕ್ ರವರ ವೆಬ್ಸೈಟ್: www.canarabank.com ನಲ್ಲಿ ಒದಗಿಸಲಾಗಿದೆ ಅಥವಾ ಶಾಖೆಯ ಸಹಾಯಕ ಮಹಾ ಪ್ರಬಂಧಕರು, ಎಸ್ಎಂಇ ಪೀಣ್ಯ ಶಾಖೆ, ಕೆನರಾ ಬ್ಯಾಂಕ್, ದೂರವಾಣಿ ಸಂಖ್ಯೆ: 9987554449/9741969259/7975725335 ನ್ನು ಯಾವುದೇ ಕೆಲಸದ ದಿನದಂದು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು.

ಸ್ಥಳ : ಬೆಂಗಳೂರು ದಿನಾಂಕ: 03.11.2020

ಸಹಿ/-ಅಧಿಕೃತ ಅಧಿಕಾರಿಗಳು ಕೆನರಾ ಬ್ಯಾಂಕ್

ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತ ಪ್ರಧಾನ ಕಚೇರಿ: 3/4, ಲಕ್ಷ್ಮಿಸದನ್ನ ಇಎಟಿ ರಕ್ಷೆ, ಗಾಂಧಿಬಕಾರ್, ಬೆಂಗಳೂರು-560 004. ಫೋರ್: 080-26614794

ಸಾಧೀನ ಸೂಚನೆ ನಿಯಮ 8(1) (ಸ್ಪಿರಾಸ್ತಿಗಳಿಗಾಗಿ)

ಕೆಳಸಹಿದಾರರು, ತ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ಶಿಯುಮಿತ್ಯ. ಪ್ರಧಾನ ಕಚೇರಿ ಗಾಂಧಿಬಜಾರ್, ಬೆಂಗಳೂರು – 560 004, ಇದರ ಅಧಿಕಾರ ಹೊಂದಿದ ಆಧಿಕೃತ ಅಧಿಕಾರಿಯಾಗಿದ್ದು,ನೆಕ್ಕೂರಿಟ್ಟಿಬೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆಕ್ಟ್ 2002ರ ಅಸ್ತಯ ಮತ್ತು 2002 ಸೆಕ್ಕೂರಿಟಿ ಇಂಟರೆಸ್ಟ್ (ಎಸ್ಫ್ರೋರ್ಸ್ಮೆಯಟ್) ನಿಯಮಗಳ ನಿಯಮ 3 ಅಸ್ತು ಓದಿಕೊಂಡಂತೆ ಪ್ರಕರಣ 13(12)ರ ಅಸ್ವಯ ಪ್ರದತ್ನವಾದ ಅಧಿಕಾರಗಳನ್ನು ಚಲಾಯಿಸಿ ಸೆಕ್ಟನ್ 13(12)ರ ಅಡಿ ತಗಾದೆ ಸೂಚನೆಗಳನ್ನು ದಿನಾಂಕ **07.08.2020** ರಂದು ಸಾಲಗಾರರಿಗೆ /ಜಾಮೀನುದಾರರಿಗೆ ನೀಡಿದ್ದು, ಸದರಿ ಸೂಚನೆ ದಿನಾಂಕದಿಂದ 60 ದಿನಗಳ ಒಳಗೆ ಸಾಲಗಾರರ ಹೆಸರಿನ ಮುಂದೆ ಸೂಚಿಸಿರುವ ಮೊತ್ತ ಮತ್ತು ಮುಂದಿನ ಬಡ್ಡಿ ಹಾಗೂ ವೆಚ್ಚವನ್ನು ಮರುಶಾವತಿಮಾಡಲು ಸೂಚಿಸಲಾಗಿತ್ತು.

ರಾತೆ ಭಂ	ಸಾಲಗಾರರ ಹೆಸರು	ಚಾಮೀನುದಾರರ ಹೆಸರು	ಬರಬೇಕಾದ ಬಾಕಿ	
PL 0213	ತ್ರೀ ರಪಮತುಲ್ಲಾ ಬಾಡ್ S/o ತ್ರೀ ಅಕ್ತರ್ ಹುಸೈನ್, ನಂ. 131, 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಅಸ್ವರ್ ಲೇಔಟ್, ಅರೆಬಿಕ್ ಕಾಲೇಜ್, ಬೆಂಗಳೂರು– 560 075.	ಶ್ರೀ ಘಟ್ಟರ್ ರೆಹಮಾನ್ S/o ಶ್ರೀ ಅಬ್ಬುಲ್ ವಹಾಬ್, ನಂ. 115, 5ನೇ ಅಡ್ಡ ರಸ್ತೆ, ಪಿಳ್ಳಣ್ಣ ಗಾರ್ಡನ್, 1ನೇ ಹಂತ, ಬೆಂಗಳೂರು ಉತ್ತರ, ಬೆಂಗಳೂರು – 560 094. ಶ್ರೀಮತಿ ಮೊಹ್ಡಿನಾ ಹಾಜ್, W/o ಶ್ರೀ ರಹಮತುಲ್ಲಾ ಖಾನ್ ನಂ. 131, 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಅನ್ವರ್ ಲೇಔಟ್, ಅರವಿಕ್ ಕಾಲೇಜ್, ಬೆಂಗಳೂರು – 560 045.	ರೂ.19,69,030.00 ದಿಪಾಂಕ 03.11.2020ರಿಂದ ಮುಂದಿಶ ಬಡ್ಡಿ ಮತ್ತು ಇತರ ವೆಚ್ಚ	
PL 0236	ತ್ರೀ ರಹಮತುಲ್ಲಾ ಖಾಪ್ S/o ತ್ರೀ ಅಕ್ಕರ್ ಹುಸೈನ್, ನಂ. 131, 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಅನ್ವರ್ ಲೇಜಿಟ್, ಅರೆಬಿಕ್ ಕಾಲೀಚ್, ಬೆಂಗಳೂರು–560 075	3. ಕ್ರೀ ಘಟ್ಟರ್ ರೆಪಮಾಡ್ S/o ಕ್ರೀ ಅಬ್ದುಲ್ ವಹಾಬ್, ನಂ. 115. 5ನೇ ಅಡ್ಡ ರಸ್ತೆ. ಪಿಳ್ಳಣ್ಣ ಗಾರ್ಡನ್, 1ನೇ ಹಂತ, ಬೆಂಗಳೂರು ಉತ್ತರ, ಬೆಂಗಳೂರು – 560 094. 3. ಕ್ರೀಮತಿ ಮೊಹ್ಲಿತಾ ತಾಚ್, W/o ಕ್ರೀ ರಹಮತುಲ್ಲಾ ಖಾನ್ ನಂ. 131. 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಅನ್ವರ್ ಲೇಔಟ್, ಅರವಿಕ್ ಕಾಲೇಜ್, ಬೆಂಗಳೂರು– 560 045.	ರೂ.6,97,046.00 ದಿನಾಂಕ 03.11.2020ರಿಂದ ಮುಂದಿನ ಬಡ್ಡಿ ಮತ್ತು ಇತರ ವೆಚ್ಚ	
		ಒಟ್ಟು	da.26,66,076.00	
	PL)213 PL	PL ಶ್ರೀ ಕಹಮತುಲ್ಲಾ ಪಾಣ್ 8/0 ಶ್ರೀ ಅಕ್ಕರ್ ಹುಸೈನ್, ನಂ. 131, 2ನೇ ಮುಖ್ಯ ರಸ್ತೆ, 3ನೇ ಅಶ್ವ ರಸ್ತೆ, ಅನ್ವರ್ ಲೇಔಟ್, ಅರೆಬಿಕ್ ಕಾಲೇಜ್, ಬೆಂಗಳೂರು- 560 075. PL ಶ್ರೀ ಕಹಮತುಲ್ಲಾ ಪಾಣ್ S/0 ಶ್ರೀ ಅಕ್ಕರ್ ಹುಸೈನ್, ನಂ. 131, 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಅನ್ವರ್ ಲೇಔಟ್, ಅರೆಬಿಕ್ ಕಾಲೇಜ್,	PL ಶ್ರೀ ಕಹಮತುಲ್ಲಾ ಪಾರ್ 8/0 ಶ್ರೀ ಅಭ್ಯರ್ ಮೆಸ್ಟೆಸ್, ಸಂ. 131, 2ನೇ ಮುಖ್ಯ ರಸ್ತೆ. 3ನೇ ಅದ್ದರಸ್ತೆ. ಬೆಂಗಳೂರು ಉತ್ತರ, ಬೆಂಗಳೂರು – 560 094. 2. ಶ್ರೀಮತಿ ಮೊಹ್ತಿನಾ ತಾಚ್, W/o ಶ್ರೀ ರಹಮತುಲ್ಲಾ ಖಾಸ್ ಸಂ. 131, 2ನೇ ಮುಖ್ಯ ರಸ್ತೆ. 3ನೇ ಅದ್ದರಸ್ತೆ. ಅನ್ವರ್ ಲೇಔಟ್, ಅರವಿಕ್ ಕಾಲೇಜ್, ಬೆಂಗಳೂರು – 560 045. 1. ಶ್ರೀ ಕಷ್ಟುಶ್ ರಹಮಾನ್ 8/o ಶ್ರೀ ಅಜ್ಜರ್ ಮಾರ್ 8/o ಶ್ರೀ ಅಪ್ಪರ್ ಮುಖ್ಯ ರಸ್ತೆ. 3ನೇ ಅದ್ದರಸ್ತೆ. ಅನ್ವರ್ ಲೇಔಟ್, ಅರವಿಕ್ ಕಾಲೇಜ್, ಬೆಂಗಳೂರು – 560 094. 2. ಶ್ರೀಮತಿ ಮೊಹ್ತಿನಾ ತಾಚ್, W/o ಶ್ರೀ ರಹಮತುಲ್ಲಾ ಖಾಸ್ ಸಂ. 115, 5ನೇ ಅದ್ದರಸ್ತೆ. ಶಿಳ್ಣಾ ಗಾರ್ಡಸ್, 1ನೇ ಹಂತ, ಬೆಂಗಳೂರು – 560 094. 2. ಶ್ರೀಮತಿ ಮೊಹ್ತಿನಾ ತಾಚ್, W/o ಶ್ರೀ ರಹಮತುಲ್ಲಾ ಖಾಸ್ ಸಂ. 131, 2ನೇ ಮುಖ್ಯ ರಸ್ತೆ. 3ನೇ ಅದ್ದರಸ್ತೆ, ಅನ್ವರ್ ಲೇಔಟ್, ಅರವಿಕ್ ಕಾಲೇಜ್, ಬೆಂಗಳೂರು – 560 094. 2. ಶ್ರೀಮತಿ ಮೊಹ್ತಿನಾ ತಾಚ್, W/o ಶ್ರೀ ರಹಮತುಲ್ಲಾ ಖಾಸ್ ಸಂ. 131, 2ನೇ ಮುಖ್ಯ ರಸ್ತೆ. 3ನೇ ಅದ್ದರಸ್ತೆ, ಅನ್ವರ್ ಲೇಔಟ್, ಅರವಿಕ್ ಕಾಲೇಜ್, ಬೆಂಗಳೂರು – 560 045.	

ಸಾಲಗಾರರು/ಜಾಮೀನುದಾರರರು ಬಾಕಿ ಮೊತ್ತವನ್ನು ಪೂರ್ತಿಯಾಗಿ ಪಾವತಿಸಲು ವಿಫಲರಾಗಿರುವುದರಿಂದ ಕೆಳಸಹಿದಾರರು, ಕೆಳಗೆ ವಿವರಿಸಲಾದ ಆಸ್ತಿಯನ್ನು ಸೆಕ್ಯುರಿಟಿ ಇಂಟರೆಸ್ಟ್(ಎನ್ಫೋರ್ಸ್ಮಮೆಂಟ್) ನಿಯಮಗಳು, 2002ರ ಕಾಯಿದೆಯ ಕಲಂ 13(4)ರೊಂದಿಗೆ ನಿಯಮ 8ರಲ್ಲಿ ಪ್ರದತ್ತ ಅಧಿಕಾರದನ್ನಯ 03.11.2020 ರಂದು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಮೇಲ್ಕಂಡ ಸಾಲಗಾರರಿಗೆ ಹಾಗೂ ಸಾರ್ವಜನಿಕರಿಗೆ ಈ

ನಿರ್ದಿಷ್ಟವಾಗಿ ಮೇಲ್ತಂಡ ಸಾಲಗಾರರಿಗೆ/ಜಾಮೀನುದಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಸುವುದೇನೆಂದರೆ, ಯಾರೂ ಮೇಲೆ ಸಮೂದಿಸಿರುವ ಸ್ವತ್ತುಗಳ ಬಗ್ಗೆ ವ್ಯವಹರಿಸಬಾರದು ಮತ್ತು ಸದರಿ ಸ್ವತ್ತುಗಳ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಆದರೆ, ಅದು ತ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತ, ಗಾಂಧಿಬಜಾರ್, ಬೆಂಗಳೂರು - 560 004 ಇವರಿಗೆ ಬಾಕಿ ಇರುವ ಮೊತ್ತ ರೂ.26,66,076.00 (ರೂಪಾಯಿ ಇಪ್ಪತ್ತಾರು ಲಕ್ಷ ಆರವತ್ತಾರು ಸಾವಿರದ ಎಪ್ಪತ್ತಾರು ಮಾತ್ರ) ಜೊತೆಗೆ ಮುಂದೆ ವಿಧಿಸಲಾಗುವ ಬಡ್ಡಿ ಮತ್ತು ಸಾಂದರ್ಭಿಕ ಖರ್ಚು, ಇತರ ವೆಚ್ಚ ಇತ್ಯಾದಿಗಳನ್ನು ಚುಕ್ತಾ ಮಾಡುವುದಕ್ಕೆ ಒಳಪಟ್ಟಿರುತ್ತದೆ. ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ಥತ್ವಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಟನ್ 13ರ ಸಬ್ ಸೆಕ್ಟನ್ (8)ರ ಅನ್ವಯ ಇರುತ್ತದೆ.

ಸ್ಥಿರಾಸ್ತಿಯ ವಿವರ ಬೆಂಗಳೂರು, ಬೆಂಗಳೂರು ಉತ್ತರ ತಾಲೂಕು, ಕಸಬಾ ಹೋಬಳಿ, ಕಾಡುಗೊಂಡನಹಳ್ಳಿ, ವೆಂಕಟೇಶಪುರಂ ಗ್ರಾಮದಲ್ಲಿರುವ ಆಸ್ತಿಯ ಖಾತಾ

ನಂ. 1095, ಆಸೆಸ್ಮಾಂಟ್ ನಂ. 131/2, ಆಸ್ತಿ ನಂ. 131/2/1095, 2ನೇ ಮುಖ್ಯ ರಸ್ತೆ , 3ನೇ ಅಡ್ಡ ರಸ್ತೆ , ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆ. ಇಲ್ಲಿ ಪೂರ್ವದಿಂದ ಪಶ್ಚಿಮಕ್ಕೆ : 30 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 20 ಅಡಿ ಒಟ್ಟು 600 ಚದರ ಅಡಿ ಅಳತೆಯ ಆಸ್ತಿಯ ಚಕ್ಕುಬಂದಿ ಪೂರ್ವಕ್ಕೆ: ರಸ್ತೆ, ಪತ್ಚಿಮಕ್ಕೆ: ವೆಂಡರ್ರವರಿಗೆ ಸೇರಿದ ಅದೇ ಆಸ್ತಿಯ ಉಳಿದ ಭಾಗ, ಉತ್ತರಕ್ಕೆ: ವೆಂಡರ್ರವರಿಗೆ ಸೇರಿದ ಅದೇ ಆಸ್ತಿಯ ಉಳಿದ ಭಾಗ, ದಕ್ಷಿಣಕ್ಕೆ : ವೆಂಡರ್ರವರಿಗೆ ಸೇರಿದ ಅದೇ ಆಸ್ತಿಯ ಉಳಿದ ಭಾಗ. ಸಹಿ/- ಅಧಿಕೃತ ಅಧಿಕಾರಿ മുന്താർ: 03.11.2020

ತ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿಯಮಿಕ, ಬೆಂಗಳೂರು ಸ್ಥಳ : ಬೆಂಗಳೂರು

ಭಾರತೀಯ ಸ್ಟೇಟ್ ಬ್ಯಾಂಕ್ ನಾದಹಳ್ಳ ಶಾಬೆ

ಹೆಸರು: ಶ್ರೀ ರಮಣ ರೆಡ್ಡಿ ದೊಬೈಲ್ ನಂ: 8762970492 ಮುಖ್ಯ ವ್ಯವಸ್ಥಾಪಕ (ಕ್ರಿಡಿಟ್) ಪ್ರವೇಶ-4, ಎಒ-2, ಎನ್ಡಬ್ಲ್ಯೂ (ಆರ್&ಡಿಬಿ)-1, ಪ್ರಾದೇಶಿಕ ವ್ಯಾಪಾರ ಕಛೇರಿ, ಕೋಲಾರ

ಶಾಜೆ ವಿವರ: ಸಾದಹಲ್ಲ ಶಾಜೆ ಸಾದಹಳ್ಳಿ, ದೇವನಹಳ್ಳಿ ತಾಲ್ಲೂಕು-562110 ದೂರವಾಣೆ: 080 2796166, ಇ-ಮೇಲೆ ಐಡಿ: sbi.40483@sbi.co.in

ಇ-ಹರಾಣು ಮಾರಾಬ ನೂಚನೆ ಸರ್ಫೆಸಿ ಜಾಯ್ದೆ, 2002 ಮತ್ತು ನೆಕ್ಕೂರಿಜ (ವಿನ್ಫ್ರಾಪೀರ್ಣಿಮೆಂಚ್) ನಿಯಮಗಳ 2002ರ 8(6)ರ ನಿಬಂಧನೆಗಳನ್ನು ಓದಿಕೊಂಡಂತೆ, ಇದರ ಕನ್ನಯ ಸ್ಥಿರಾಸ್ತಿಯ ಇ-ಹರಾಜು ಮಾರಾಬ ನೂಚನೆ.

ನಿರ್ದಿಷ್ಟವಾಗಿ ಈ ಕೆಳಕಂಡ ಸಾಲಗಾರ/ರಿಗೆ, ಅಡಮಾನದಾರ/ರುಗಳಿಗೆ ಹಾಗೂ ಸಾಮಾನ್ಯವಾಗಿ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಇ ಕೆಳಗೆ ವಿವರಿಸಿರುವ ಸೆಕ್ಕೂರ್ಡ್ಡ್ ಕ್ರೆಡಿಟರ್ ರವರಿಗೆ ಅಡಮಾನ/ ಚಾರ್ಜ್ ಮಾಡಿರುವ ಸ್ಥಿರಾಸ್ಥಿಯನ್ನು ಭಾರತೀಯ ಸ್ಫೇಟ್ ಬ್ಯಾಂಕ್/ಸೆಕ್ಕೂರ್ಡ್ನ್ ಕ್ರೆಡಿಟರ್ ಇವರ ಅಧಿಕೃತ ಅಧಿಕಾರಿಯವರು ರಚನಾತ್ಮಕವಾಗಿ ಸ್ವಾಧೀನ ಪಡೆದುಕೊಂಡಿದ್ದು, ಅವುಗಳನ್ನು "ಎ**ಲ್ಲ ಹೇಗಿದೆಯೋ ಹಾಗೆ**", 'ಎಲ್ಲ ಬ**ುದೆಯೂ ಹಾಗೆ" ಮತ್ತು ಬುಂದೆಯೂ ಹಾಗೆ"** ಆಧಾರದ ಮೇಲೆ ಸೆಕ್ಯೂರ್ಡ್ನ ಕ್ರೆಡಿಟರ್ ಆದ ಭಾರತೀಯ ಸ್ಪೇಟ್ ಬ್ಯಾಂಕ್, ಇವರಿಗೆ ಶ್ರೀ. ಎ ಹಿ **ಗೊಂಬಿಂದವು ಜನ್ ಲೇಟ್ ವನ್ನವು**, ವಾಸ: #35, ನವರತ್ನ ಅಗ್ರಹಾರ ಬೋವಿಪಾಳ್ಯ ಗ್ರಾಮ, ದೊಡ್ಡ ಜಾಲ ಪಂಚಾಯತ್, ಜಾಲ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು. ಇವರಿಂದ ಬರಬೇಕಾದ ರೂ.36,19,652/–(ರೂಪಾಯಿ ಮುವತ್ತಾರು ಲಕ್ಷದ ಅತ್ತೊಂಭತ್ತು ಸಾವಿರದ ಆರು ನೂರ ಐವತ್ತೆರಡು ಮಾತ್ರ) ದಿನಾಂಕ 27.10.2020 ರಂತೆ, ಮತ್ತು ಖರ್ಚು ಮತ್ತು ವೆಚ್ಚ ಇತ್ಯಾದಿಗಳ ವಾಸುಲಿಗಾಗಿ **ಏನಾಂಕ 09.12.2020 ರಂದು** ಅಡಮಾನ ಮಾಡಿರುವ ್ಮರಾಸ್ತಿಯನ್ನು ಮಾರಟಮಾಡಲಾಗುತ್ತದೆ. ಮೀಸಲು ಬೆಲೆ ಮತ್ತು ಮುಂಗಡ ಕೇವಣಿ ವಿವರ/ಗಳನ್ನು ಈ ಕೆಳಗೆ ನೀಡಲಾಗಿದೆ.

Tender No: SBI/sadahalli/EA/DRS/1

<u>ಶೀರ್ಷಿಕೆ ಪಡೆದುಕೊಂಡಿರುವ ಹೆಸರು:</u> ಶ್ರೀ. ಎ ಸಿ ಗೋವಿಂದಪ್ಪ ಜನ್ ಲೇಬ್ ಡನ್ನಪ್ಪ. ಕ್ಷ<u>ತ್ರಿನ ಎವರ :</u> ಬೆಂಗಳೂರು ಉತ್ತರ ತಾಲ್ಲೂಕು, ಜಾಲ ಹೋಬಳಿ, ದೊಡ್ಡ ಜಾಲ ಗ್ರಾಮ ಪಂಚಾಯತ್, ಬೋವಿಪಾಳ್ಯ ಗ್ರಾಮ, ನವರತ್ನ ಅಗ್ರಹಾರ, ಇಲ್ಲಿರುವ ವಸತಿ ಸ್ವತ್ತಿನ ನಿವೇಶನ ನಂ.35, ಖಾತಾ ನಂ.42/35, ದಿನಾಂಕ: 97.12.1982 ರ ಹಕ್ಕುಪತ್ರ–9924, ರ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ: 39 ಅಡಿ, ಉತ್ತರದಿಂದ ದಕ್ಷಿಣಕ್ಕೆ 40 ಕಡಗಳು, ಈ ಸ್ವತ್ತು ಶ್ರೀ. ಎ ೩ ಗೋವಿಂದಪ್ಪ ಏನ್ ಲೇಟ್ ಚನ್ನಪ್ಪ ರವರ ಹೆಸರಿನಲ್ಲಿರುವ ಸಂಪೂರ್ಣ ಸ್ವತಿಗೆ ಚಕ್ಕುಬಂದಿ:

ಹೂರುಕ್ಕೇ ನಿರ್ದೇಶನ ನಂ. 36, ಪಶ್ಚಿಮಕ್ಕೇ ನಿರ್ದೇಶನ ನಂ. 34, ಉತ್ತರಕ್ಕೆ : ರಸ್ತೆ, ದಕ್ಷಿಣಕ್ಕೆ : ಖಾಲಿ ನಿರ್ದೇಶನ. ಮೇಶಲು ಬೆಲೆ: ರೂ. 40,00,000/- (ರೂಜಾಯ ನಲವನ್ನು ಲಕ್ಷದ ಮಾತ್ರ) ಮುಂಗದ ರೇವದ: ರೂ. 4,00,000/- ಜಡ್ ಹೆಚರ ಮೊದ್ದ: ರೂ. 25,000/-ಇಎಂಡಿ ಮತ್ತು ಶೆಬೈಸಿಗಳನ್ನು ಸಲ್ಲಸಲು ಶೋನೆ ಏನಾಂಶ : 07-12-2020 ರಂದು ಸಂಜೆ 4.00 ಗಂಟೆಯ ಒಳಗೆ ಐಎಫ್ಎಸ್& ಜೋಡ್: SBIN0040483 ಇಎಂದ ಜಾತೆ ಪಂ.37608321943

n-ಹರಾಜು ನಿಯಮ ಮತ್ತು ನಿಬಂಧನೆಗಳು ಈ ಕೆಟಕಂಡಂತರುವ**ದ್ದ**:

್ನರಾತ್ರಿ ಇ-ಹರಾಜು ಮಾರಾಟವನ್ನು "ಎಲ್ಲಿ ಹೇಗಿದೆಯೋ ಹಾಗೆ" ಮತ್ತು "ಎನಿದೆಯೊ ಹಾಗಿನ" ಆಧಾರದ ಮೇಲೆ ನಡೆಸಲಾಗುವುದು ಮತ್ತು ಹರಾಜನ್ನು "ಆನ್ ಲೈನ್ ನಲ್ಲಿ" ನಡೆಸಲಾಗುವುದು. ಹರಾಜನ್ನು ಬ್ಯಾಂಕ್ ಅನುಮೋದಿತ ಸೇವಾ ಹೂರೈಕೆದಾರರಾದ ಮೇ ೩೩ ಇಂಡಿಯಾ ಪ್ರೈ ಲ್ಲಿ ಗುರ್ಗಾನ್. ವೆಬ್ ಮೋರ್ಟಲ್ www.bankeauctions.com ಸಂಪರ್ಕಿಸುವ ವೃಕ್ತಿ: ಶ್ರೀ. ಗಂಗಾಧರ್ ನಾಯಕ್, ದೂರವಾಣಿ ನಂ.9900711744, ಇಮೇಲ್: support@bankeauctions.com ಇವರನ್ನು ಸಂಪರ್ಕಿಸುವುದು. ಇಮೇಲ್ karnataka@c1india.com. ಇವರ ಮೂಲಕ ನಡೆಸಲಾಗುವುದು. ಆನ್ ಲೈನ್ ಇ-ಹರಾಜು ಬಿಡ್ ಅರ್ಜಿ, ಘೋಷಣೆ. ಆನ್ಲೌನ್ ಹರಾಜು ಮಾರಾಟದ ಸಾಮಾನ್ಯ ನಿಯಮಗಳು ಮತ್ತು ನಿಬಂಧನೆಗಳು <u>www.bankeauctions.com</u> ಇಲ್ಲಿ ದೊರೆಯುವುದು

ಅಧಿಕೃತ ಅಧಿಕಾರಿಯವರಿಗೆ ತಿಳಿದಿರುವ ಮಟ್ಟಿಗೆ ಮತ್ತು ಇವರಿಗೆ ದೊರೆತಿರುವ ಮಾಹಿತಿಯಂತೆ ಸದರಿ ಸ್ವತ್ತಿನ ಮೇಲೆ ಯಾವುದೇ ಹುಣಭಾರ ಇರುವುದಿಲ್ಲ. ಆದರೂ ಆಸಕ್ತಿಯುಳ್ಳ ವರ್ಡದಾರರು ತಮ್ಮ ವರ್ಡ್ ಸಲ್ಲಿಸುವ ಮೊದಲು ಹರಾಜಿಗೆ ಇಟ್ಟಿರುವ ಸ್ವತ್ತುಗಳ ಋಣಭಾರ, ಹಕ್ಕುಪತ್ರ ಮತ್ತು ಸ್ವತ್ತಿಗೆ ಅನ್ವತಿಸುವ ಹಕ್ಕುಗಳು/ ಕ್ಷೇಮುಗಳು/ ಬಾಕೆಗಳ ಬಗ್ಗೆ ತಾರ್ವೆ ಸ್ವತಃ ಪ್ರತ್ಯೇಕ ವಿಚಾರಣೆ ಮಾಡಿಕೊಂಡಿರಬೇಕು. ಅಧಿಕೃತ ಅಧಿಕಾರಿಯವರು ಫ್ಲಾಟ್ ಸಾಂಕೇತಿಕ ಸ್ವಾಧೀನವನ್ನು ವಿನಾಂಕ 21/08/2017 ರಂದು ಪಡೆದು ಕೊಂಡಿರುವರು. ಇ-ಪರಾಬು ಜಾಹೀರಾತು ಬ್ಯಾಂಕಿನ ಯಾವುದೇ ಬಿದ್ದತೆ ಅಥವಾ ಯಾವುದೇ ಪ್ರತಿನಿಧಿತ್ವ ಹೊಂದಿದೆ ಎಂಬುದಾಗಿ ಭಾವಿಸಲಾಗದು ಮತ್ತು ಆ ರೀತಿ ರೂಪಗೊಂಡಿರುವುದಿಲ್ಲ. ಬ್ಯಾಂಕಿಗೆ ತಿಳಿದಿರುವ ಅಥವಾ ತಿಳಿದಿರದ ಹಾಲಿಯರುವ ಮತ್ತು ಮುಂದಿನ ಎಲ್ಲಾ ಋಣಭಾರಗಳೊಡನೆ ಸ್ವತ್ತುಗಳನ್ನು ಮಾರಾಟ ಮಾಡಲಾಗುವುದು. ಯಾವುದೇ ಮೂರನೆ ವ್ಯಕ್ತಿ ಕ್ಷೇಮುಗಳು/ ಹಕ್ಕು/ ಬಾಕಿಗಳಿಗೆ ಅಧಿಕೃತ ಅಧಿಕಾರಿ/ ಭದ್ರತೆಯುಳ್ಳ ಸಾಲಗಾರರು ಯಾವುದೇ ರೀತಿಯಲ್ಲಿಯೂ ಜವಾಬ್ರಾಕರಾಗಿರುವುದಿಲ್ಲ.

ಮಾರಾಟವು ಆರ್ಥಿಕ ಸ್ವತ್ರಗಳ ಭದ್ರತೆ ಮತ್ತು ಹುನರ್ ರಚನೆ ಮತ್ತು ಭದ್ರತಾ ಆಸಕ್ತಿ ಜಾರಿ ಕಾಯ್ದಿ, 2002ರಲ್ಲಿ ನಿಗದಿಪಡಿಸಿರುವ ನಿಯಮಗಳು/ ಉಪಬಂಧಗಳಿಗೆ ಒಳಪಟ್ಟಿರುವುದು.

ಇ-ಹರಾಜು ಮಾರಾಟದ ಇತರೆ ನಿಯಮಗಳು ಮತ್ತು ನಿಧಂಧನೆಗಳನ್ನು ಅನುಸರಿಸುವ <u>www.bankeauctions.com, www.sbi.co.in and</u> www.tenders.gov.in ವೆಚ್ ಸೈಟ್ ಗಳಲ್ಲಿ ಪ್ರಕಟಿಸಲಾಗಿದೆ. ಉದ್ದೇಶಿತ ವಿದ್ಯು ದಾರರ ಬಗ್ಗೆ ಸ್ವಿರಾಸ್ತಿಯ ಪರಿಶೀಲನೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ಅಧಿಕೃತ ಅಧಿಕಾರಿ: ಭಾರತೀಯ ಸ್ವೇಟ್ ಬ್ಯಾಂಕ್, ಒಎಂ ಕ್ರಿಡಿಟ್, ಕೋಲಾರ ಅಥವಾ ಶಾಖೆ ವ್ಯವಸ್ಥಾಪಕ, ಸಾದಹಳ್ಳಿ: ದೂ: 888–2796166/9686898748, ಕಛೇರಿ ಸಮಯ ಒಳಗೆ ಸಂಪರ್ಕಿಸಬೇಕು, ಅಥವಾ ಮೇ ಡೆಬ್ಟ್ ರಿಕರಿ ಸ್ಟ್ಯಾಡ್, ಬೆಂಗಳೂರು ಪ್ರತಿನಿಧಿಸುವರು ಶ್ರೀ ಖಾನ್ – ಬೋ: 9845874789 ಅಥವಾ ಶ್ರೀ ನಯಾಚ್ ಬೋ : 9845529931

ನಹಿ/ ಅಧಿಕೃತ ಅಧಿಕಾರಿ. ಸ್ಥಳ: ಕೋಲಾರ ಭಾರತೀಯ ಸ್ಟೇಬ್ ಬ್ಯಾಂಕ್, ಸಾದಹಳ್ಳ ಕಾಖೆ ದಿನಾಂಶ: 03.11.2020

Barrer D

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ

ಪ್ರಾದೇಶಿಕ ಕಛೇರಿ - ಬೆಂಗಳೂರು ದಕ್ಷಿಣ

#10ಎ, "ಚಂದ್ರ ಕಿರಣ", ಕಸ್ತೂರ್ಬಾ ರಸ್ತೆ, ಬೆಂಗಳೂರು-560 001, ದೂರವಾಣಿ: 22958250, 22958251

ಸ್ಥಿರಾಸ್ತಿ ಹರಾಜು ಮಾರಾಟ ಸೂಚನೆ ಸೆಕ್ಯುರಿಟಟ್ಟಿಜೇಶನ್ ಮತ್ತು ರಿಕನ್ ಸ್ಪಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ್ಫರ್ಫಾರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಕಾಯಿದೆ

2002ನ್ನು ಓದಿಕೊಂಡಂತೆ ನಿಯಮ 8(6)ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮ, 2002ರನ್ವಯ ಸ್ಥಿರಾಸ್ತಿಗಳ ಇ-ಹರಾಜು ಮಾರಾಟ ಪ್ರಕಟಣೆ ಸಾರ್ವಜನಿಕರಿಗೆ ಸಾಲಗಾರರಿಗೆ ಮತ್ತು ಅಡಮಾನದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಪೂರಕ ಭದ್ರತಾದಾರರಿಗೆ ಅಡಮಾನ ಮಾಡಿರುವ ಈ ಸ್ಥಿರಾಸ್ತಿಗಳನ್ನು ಅಧಿಕೃತ ಅಧಿಕಾರಿಗಳು (ಪೂರಕ ಭದ್ರತಾದಾರರು), ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಇವರು ಭೌತಿಕ/ರಚನಾತ್ಮಕವಾಗಿ ಸ್ವಾಧೀನ ಪಡಿಸಿಕೊಂಡಿದ್ದು, ಸಾಲಗಾರರಿಂದ ಮತ್ತು ಭದ್ರತಾದಾರರಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗೆ ಬರಬೇಕಾದ ಸಂಪೂರ್ಣ ಸಾಲ ವಸೂಲಾತಿಗಾಗಿ ಈ ಕೆಳಗೆ ನಮೂದಿತ ಸಾಲಗಾರರು ಜಾಮೀನುದಾರರ ಸ್ಥಿರಾಸ್ತಿಗಳನ್ನು ಈ ಕೆಳಗೆ ಹೆಸರಿಸಿದ ದಿನಾಂಕದಂದು "ಎಲ್ಲಿದೆಯೋ ಹಾಗೆ", "ಎಲ್ಲಿ ಏನಿದೆಯೋ ಹಾಗೆ", ಹೇಗಿದೆಯೋ ಹಾಗೆ" ಆಧಾರದಲ್ಲಿ ಮಾರಾಟ ಮಾಡಲಿದ್ದಾರೆ. ಮೀಸಲು ಬೆಲೆ ಮತ್ತು ಇಎಂಡಿಯನ್ನು ಸಹ ಈ ಕೆಳಗೆ ನಮೂದಿಸಲಾಗಿದೆ.

ಬೆಂಗಳೂರು ಎಂ ಜಿ ರಸ್ತೆ ದೂರವಾಣಿ 080-25323359 ಇ-ಮೇಲ್ : cb0341@unionbankofindia.com ಶಾಖೆ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ

ಣಲಗಾರರು ೩ ಜಾಮೀನುದಾರರ ಹೆಸರು ಮತ್ತು ವಿಳಾಸ 1) ಮೆ⊪ ಕ–ಮಾರ್ಕ್– ಮಾಲೀಕರು ಶ್ರೀ ಕ ಕೀಶವಮೂರ್ತಿ ಮತ್ತು ಬಾಕಿ ಮೊತ್ತ: ರೂ.10,24,74,083/− (ಹತ್ತು ಕೋಟಿಯ ಇಪ್ಪತ್ರನಾಲ್ಕು ಲಕ್ಷ (3) ಶ್ರೀಮತಿ ಕವಿತ ಕೆಸ್ತೂರ್ ಎಲ್ಲರ ವಾಸ: ನಂ. 2060, 16ನೇ ಡಿ ಮೈನ್, ಹೆಚ್ಎಎಲ್ 2ನೇ ಹಂತ, ಇಂದಿರಾ ನಗರ, ಬೆಂಗಳೂರು – 560 038 ಎಪ್ಪತ್ತನಾಲ್ಕು ಸಾವಿರದ ಎಂಭತ್ತಮೂರು ರೂಪಾಯಿಗಳು ಮಾತ್ರ) ಸ್ಥಿರಾಸ್ತಿ ವಿವರ: ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಂ. ಜಿ–1, ನೆಲಮಹಡಿ, ಆರ್ಚರ್ಡ್ ಗ್ರೀನ್ ಅಪಾರ್ಟ್ ಮೆಂಟ್ಸ್, ಆಸ್ತಿ ನಂ. 139/34–10, 2ನೇ ಮೈನ್, 1ನೇ ಅಡ್ಡರಸ್ತೆ, ಇಂಟರ್ ಮಿಡಿಯೇಟ್ ರಿಂಗ್ ರಸ್ತೆ, ದೊಮ್ಮಲೂರು, ಬೆಂಗಳೂರು-560071. ಒಟ್ಟು ಪ್ಲಿಂತ್ ಏರಿಯಾ-1430ಚ.ಆಡಿ (ಯುಡಿಎಸ್-771ಚ.ಆಡಿ)

ಮೀಸಲು ಬೆಲೆ: ರೂ.1,12,00,000/– (ಒಂದು ಕೋಟಿ ಹನ್ನೆರಡು ಲಕ್ಷ ರೂಪಾಯಿಗಳು ಮಾತ್ರ) ಶೇವಣಿಯಿಡಬೇಕಾದ ಇಎಂಡಿ ಮೊತ್ತ: 11,20,000/– (ಹನ್ನೊಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು ಮಾತ್ರ). ಮಾರಾಟದ ವಿವರವಾದ ನಿಯಮ ಮತ್ತು ನಿಬಂಧನೆಗಳಿಗೆ https://www.ibapi.in, and www.unionbankofindia.co.inನಲ್ಲಿ ನೀಡಲಾದ ಲಿಂಕ್ ನ್ನು ಆಧಾರ ಮಾಡಿಕೊಳ್ಳಿ

ತೆಡ್ಕೂಲ್ ಎ ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ಸೈಟ್ ನಂ. 94 ಮತ್ತು 94ಎ, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ: ಫ್ಲ್ಯಾಟ್ ನಂ. ಟಿಎಫ್–1, ದಕ್ಷಿಣಕ್ಕೆ: ಫ್ಲ್ಯಾಟ್ ನಂ. ಟಿಎಫ್–3.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ (ಇ-ಕಾರ್ಪ್ ಬ್ಯಾಂಕ್) ಉತ್ತರಹಳ್ಳಿ ಶಾಖೆ,ಬೆಂಗಳೂರು-560061 ಶಾಖೆ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ ದೂರವಾಣಿ: 080–26396552, 26396541 ಇ–ಮೇಲ್: cb1042@unionbankofindia.com ಸಾಲಗಾರರು & ಜಾಮೀನುದಾರರ ಹೆಸರು ಮತ್ತು ವಿಳಾಸ (1) ಶ್ರೀ ರಘು ಚವನ್ ಮೃತಪಟ್ಟಿರುವುದರಿಂದ ಅವರನ್ನು ಪ್ರತಿನಿಧಿಸುತ್ತಿರುವ ಅವರ ಕಾನೂನುರೀತ್ಯಾ ಉತ್ತರಾಧಿಕಾರಿ |ಬಾಕಿ ಮೊತ್ತ ರೂ.61,70,474/- (ಅರುವತ್ತೊಂದು ಲಕ್ಷದ ಎಪ್ರತ್ತು ಶ್ರಿಮತಿ ಜ್ಯೋತಿ ಶ್ರೀನಿವಾಸ್ 2. ಶ್ರೀಮತಿ ಜ್ಯೋತಿ ಶ್ರೀನಿವಾಸ್, ಕೋಂ ಲೇಟ್ ರಘು ಚವನ್, ವಾಸ: 27/4, ಜಿ3, ಸಪ್ತಗಿರಿ ನಿವಾಸ, ಶಿವರಾಮ ಕಾರಂತ ರಸ್ತೆ, ಚಿಕ್ಕಲ್ಲಸಂದ್ರ, ಸಾವಿರದ ನಾನ್ನೂರ ಎಪ್ಪತ್ತನಾಲ್ನು ರೂಪಾಯಿಗಳು ಮಾತ್ರ)

ಸುಬ್ರಮಣ್ಯಮರ ರಸ್ತೆ, ಬೆಂಗಳೂರು–560061. ಸ್ಥಿರಾಸ್ತಿ ವಿವರ: ವಸ್ತು ಶೆಡ್ಯೂಲ್ –ಎ: ಆಸ್ತಿ: ನಿವೇಶನ ಸಂ. 102 ಮತ್ತು 103, ಹಳೆ ಖಾತಾ ನಂ. 15/3, ಹಳೆ ಬಿಬಿಎಂಪಿ ಖಾತಾ ನಂ. 641/692/15/3/102 ಮತ್ತು 642/693/15/3/103, ಮತ್ತು ಪ್ರಸ್ತುತ ಬಿಬಿಎಂಪಿ ಖಾತಾ ನಂ.641/ 692/ 15/3/102 ಪರಿವರ್ತಿತ ಸರ್ವೆ ನಂ.15/3 ರಲ್ಲಿದ್ದು (ಕೃಷಿಯೇತರ ವಸತಿ ಉಪಯೋಗಕ್ಕಾಗಿ ಪರಿವರ್ತಿಸಲಾದ ಆದೇಶ ಸಂ. ಎಎಲ್ಎನ್(ಎಸ್.ಯು) ಎಸ್ಆರ್/253/2011-12 ದಿನಾಂಕ 13.04.2012 ರಂದು ವಿಶೇಷ ಉಪಆಯುಕ್ತರು ಬೆಂಗಳೂರು ಜಿಲ್ಲೆ ಇವರ ಆದೇಶದಂತೆ ಪರಿವರ್ತನೆಯಾಗಿದ್ದು, ಅರೆಹಳ್ಳಿ ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದು, ಉತ್ತರಹಳ್ಳಿ ವಾರ್ಡ್ ನಂ. 184, ಅರೆಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು ವಿಸ್ತೀರ್ಣ ಪೂರ್ವದಿಂದ ಪಶ್ಚಿಮ 60-0 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 80-0 ಅಡಿ, ಒಟ್ಟು 4800 ಚ.ಅಡಿಗಳು. (ಟೈಟಲ್ ಡೀಡ್/ಗಳ ಪ್ರಕಾರ ಆಸ್ತಿ ವಿವರ ಇಚಿತಿದೆ) ಚಕ್ಕುಬಂದಿ: ಪೂರ್ವಕ್ಕೆ: ಸೈಟ್

ನಂ. 94 ಮತ್ತು 94ಎ, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ: ಸೈಟ್ ನಂ.104, ದಕ್ಷಿಣಕ್ಕೆ:ರಸ್ತೆ. ಶೆಡ್ಯೂಲ್ ಬಿ: 275 ಚ.ಅಡಿಗಳ ಭಾಗ ಮಾಡಲಾಗದ ಹಕ್ಕು ಟೈಟಲ್ ಮತ್ತು ಹಿತಾಸಕ್ತಿಗಳು ಶೆಡ್ಯೂಲ್ ಎ ಆಸ್ತಿಯಲ್ಲಿದೆ. ಶೆಡ್ಕೂಲ್ ಸಿ: ವಾಸಯೋಗ್ಯ ಅಪಾರ್ಟ್ ಮೆಂಟ್ ಫ್ಲ್ಯಾಟ್ ನಂ. ಟಿಎಫ್ – 2, 3ನೇ ಮಹಡಿ, ಸುಮುಖ ಪೆರಡೈಸ್ ನ್ನು ಶೆಡ್ಕೂಲ್ ಎ ಆಸ್ತಿಯಲ್ಲಿ ನಿರ್ಮಿಸಲಾಗಿದ್ದು, ಸುಪರ್ ಬಲ್ಟಪ್ ಪ್ರದೇಶ 1465 ಚ.ಅಡಿ, 3 ಬೆಡ್ ರೂಂಗಳಿದ್ದು, ಡೈನಿಂಗ್ ಹಾಲ್, ಒಂದು ಬಾಲ್ಕನಿ, ಒಂದು ಅಡುಗೆ ಮನೆ, ಒಂದು ಯುಟಿಲಿಟಿ, ಒಂದು ಮೂಜಾ ಕೊಠಡಿ, ಒಂದು ಬಾತ್ ರೂಂ ಕಮ್ ಶೌಚಾಲಯ, ಆರ್ಸಿಸಿ ಮೇಲ್ಫಾವಣಿ, ವಿಟ್ರಿಫೈಡ್ ನೆಲಹಾಸು ಮುಖ್ಯದ್ವಾರ ಮತ್ತು ಮೂಜಾ ರೂಮ್ ಬಾಗಿಲುಗಳನ್ನು ತೇಗದ

ಮರದಲ್ಲಿ ನಿರ್ಮಿಸಲಾಗಿದ್ದು, ಪ್ಲಶ್ ಶಟರ್ ಮರದ ಕಿಟಕಿಗಳು ಹಾಗೂ ಸಾಮಾನ್ಯ ಸೌಲಭ್ಯಗಳಾದ ವಿದ್ಯುತ್ ನೀರು ಮತ್ತು ಒಳಚರಂಡಿ ಲಿಪ್ಟ್ ಜನರೇಟರ್ ಸೌಲಭ್ಯ ಜೊತೆ ಗೆ ಒಂದು ಕಾರು ನಿಲುಗಡೆಗೆ ಸ್ಥಳಾವಕಾಶ ಸ್ವಿಲ್ಟ್ ಮಹಡಿಯಲ್ಲಿರುವ

ಮಾರಾಟದ ವಿವರವಾದ ನಿಯಮ ಮತ್ತು ನಿಬಂಧನೆಗಳಿಗೆ https://www.ibapi.in, and www.unionbankofindia.co.inನಲ್ಲಿ ನೀಡಲಾದ ಲಿಂಕ್ ನ್ನು ಆಧಾರ ಮಾಡಿಕೊಳ್ಳ ಇ-ಹರಾಜಿನ ದಿನಾಂಕ ಮತ್ತು ಸಮಯ: 24.11.2020ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆ (10 ನಿಮಿಷಗಳ ಸ್ವಯಂ ಅನಿಯಮಿತ ವಿಸ್ತರಣೆಯೊಂದಿಗೆ)

ಮೀಸಲು ಬೆಲೆ: ರೂ.47,00,000/– (ನಲದತ್ತೇಳು ಲಕ್ಷ ರೂಪಾಯಿಗಳು ಮಾತ್ರ), ಶೇವಣಿಯಡಬೇಕಾದ ಇಎಂಡಿ ಮೊತ್ತ: ರೂ. 4,70,000/– (ನಾಲ್ಕು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳು ಮಾತ್ರ)

ನೋಂದಣಿ ಮತ್ತು ಲಾಗಿನ್ ಹಾಗೂ ಬಿಡ್ತಿಂಗ್ ನಿಯಮಗಳಿಗಾಗಿ https://www.mstcecommerce.com/auctionhome/ibapi/index.jsp ಭೇಟ ನೀಡಿ ದಿನಾಂಕ: 05.11.2020, ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿಗಳು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

kpepaper.asianetnews.com ()





